

ಗುತ್ತವಾಗಿರುವ ಬಂಡೆಗಳಿವೆ ಎಜ್ಜರ್

(4:32-5:14)

ಯಾದನು ತನ್ನ ಹತ್ತಿಕೆಯಲ್ಲ, ನುಳ್ಳಬೋಧಕರ ಬಗೆಗೆ ವಣರಂಜಿತವಾದ ಉಪಮಾನಗಳನ್ನು ಬಳಸಿದ್ದಾನೆ. ಅದರಲ್ಲ ಒಂದು ಸಂಗತಿಯ ಅನೇಕ ವರ್ಣಗಳ ಹಿಂದೆ ನನ್ನನ್ನು ಸೇಳಿಲು: “ಇವರು ... ಗುತ್ತವಾದ ಬಂಡೆಗಳಿಂತಿಷ್ಠಿ ನಿಮ್ಮ ಪ್ರೇಮಭೋಜನಗಳಲ್ಲ ನೇಲ ತಿಂದುಕುಡಿಯಿತ್ತಾರೆ”¹ (ಪಜನ 12; ASV: ಒತ್ತಿ ಹೇಳಿದ್ದು ನನ್ನದು). “ಪ್ರೇಮ ಭೋಜನ” ಎಂಬ ಹಡವು ಅದಿಕೃತರ್ತ ಅನೇರ್ವಾನ್ಯಭೋಜನಕ್ಕೆ ಬಳಕೆಯಾಗುತ್ತಿದ್ದಂತಹ² ಹದ ಮತ್ತು “ಗುತ್ತವಾದ ಬಂಡೆ” ಎಂದು ಸ್ವೀಕೃತವಾದ ಹದವು ಆಹಾರದಲ್ಲಿನ ಹರಳನ್ನು ಸೂಜಿಸುತ್ತಿದ್ದವು ಎಂದು ನಾನು ಬಿಳಿಸು. ಜಣಸ್ಟದ³ ಬಿಳ್ಳಲಲ್ಲ ಕೆಲ ಹರಳಗಳನ್ನು ಕಂಡಾಗ ಮತ್ತು ಹ್ಯಾಪ್ಟಿಂಗ್‌ರೋನಲ್ಲ ಎಲುವಿನ ತುಂಡನ್ನು ಕಚ್ಚಿಕೊಂಡಾಗ, ನಾನು ಯೋಜಿಸುವುದೇ ನೆಂದರೆ ಆ ಉದಾಹರಣೆಯ ಅರ್ಥ ಯೋರ್ಗಾವಾದುದು ಆಗಿದೆ ಎಂದು. ಅನತೆಕ್ಕಿತವಾಗಿ ಬಂದ ಕೆಲ ಆಕಣ್ಣಿಕರಳು ಒಳ್ಳೆಯ ಆಹಾರವನ್ನು ತೆಡಿಸಿಕಿಡಿತ್ತಾರೆ - ನುಳ್ಳಬೋಧಕರು ನಹ ನಾವು ತೀಕ್ಷ್ಣನಲ್ಲ ಹೊಂದಿದಂತಹ ಅನೇರ್ವಾನ್ಯತೆಯನ್ನು ನಾಶಮಾಡಿಬಾಡುತ್ತಾರೆ!

“ಗುತ್ತವಾದ ಬಂಡೆಯ” ಬಗೆಗೆ ನನ್ನ ಬಿವರಣೆಯಲ್ಲಿ ಸ್ವಷ್ಟವಾದದ್ದು - ಆದರೆ ತಹ್ವಾದದ್ದು. ಒಂದು ವೇಳೆ ನಾನು ಎತ್ತರವಾದ ಉತ್ಸಾಹಮಾಡಲ್ಲ ವಾಸಿನದೇ ಹೋಗಿದ್ದರೆ ಅರ್ಥವು ಇನ್ನೂ ಹೆಚ್ಚಾಗಿ ಗ್ರಹಿಕೆಯಾಗುತ್ತಿತ್ತು. ಕಡೆಗೆ, ನಾನು “ಗುತ್ತವಾದ ಬಂಡೆಗಳು” ನಾಗರದ ಮೇಲ್ಮೈನ ಅಡಿಯಲ್ಲ ಅಡಗಿದ ಕಲ್ಲುಗಳಾಗಿದ್ದ ನಮ್ಮದಲ್ಲಿನ ಗಂಭೀರವಾದ ಬೆದಲಕೆಗಳು ಎಂದು ತಿಳಿದುಕೊಂಡೆನು. NASB “ಗುತ್ತವಾದ ನಮ್ಮದಲ್ಲಿನ ದಿಖ್ಗಾಗಳು” ಎಂದು ಬಳಸಿದೆ. ಹೊಲ ರೋಮದ ಪ್ರಯಾಣದಲ್ಲಿರುವಾಗ ಆತಸಿಯವ ಹಡಗಿಗೆ ಈ “ಗುತ್ತವಾದ ಬಂಡೆಗಳು” ಬಿನಾಶನವನ್ನು ತಂದವು (27:41). ಶರ್ತಮಾನಗಳಿಂದ ಲೆಕ್ಕಬಿಲ್ಲದಷ್ಟು ಹಡಗಿಗಳು ಗುತ್ತವಾದ ಬಂಡೆಗಳಿಂದಾಗ⁴ ಬುಡವೇಲಾಗಿವೆ.

ಅಪ್ರೋನ್ತಲರ ಕೃತ್ಯಾಗಳ ಅಧ್ಯಾಯ 4 ಮತ್ತು 5ರ ಮೊದಲ ಭಾಗವನ್ನು ನಾನು ಅಧ್ಯಯನ ಮಾಡುವಾಗ ಯಾದನ 12ನೇಯ ವರ್ಜನದ ರೂಪಕವು ನನ್ನ ಮನಸ್ಸಿನಲ್ಲಿ ಬಂತು. ಅಧ್ಯಾಯ 1ಿಂದ 3ರವರೆಗೆ ನಭೆಯು ಸರಾಗವಾಗಿ ಹಯಿಸಿನ್ನುತ್ತಿತ್ತು,⁵ ಅಧ್ಯಾಯ 4ರಲ್ಲ ಮೊದಲ ಹಿಂಸೆಯ ಗಾಳಿಯ ಜಳಿತು, ಆದರೆ ಸಹೋದರರು ಆ ಗಾಳಿಯನ್ನು ನಮ್ಮದ ವಾಗಿ ಎದುಲಸಿದರು. ಹೇಗೆಂದು ಗುತ್ತವಾದ ಬಂಡೆಯ ಅಧ್ಯಾಯ 5ರಲ್ಲ ನತ್ತಿಂತೆ ಮುಂದೆ ಜಡ್ಜಿಕೊಂಡಿದೆ - ಈ ಗುತ್ತವಾದ ಬಂಡೆಯು ನಭೆಯನ್ನು ನಾಶಮಾಡುವ ನಾಮಧರವನ್ನು ಹೊಂದಿದೆಯಲ್ಲವೇ!

ಸ್ವಷ್ಟವಾದ ಅಂಶ (4:32-37)

ಹಿಂಸೆಯ ದಬ್ಬಾಳಿಕೆಯ ನಂತರ, ನಭೆಯು ಸ್ವಷ್ಟವಾದ ಅಂಶ ಮತ್ತು ಒಳ್ಳೆಯ ಚಾತಾಪರಣದಿಂದ ಅಶೀವರದಿನಲ್ಪಣಿತು. 4:32-37ರಲ್ಲ, ಮತ್ತು 2:43-47ರಲ್ಲ ಆರಂಭವಾದ ದಂತ ತೀತಿ, ಶಾಮಾಣಿಕರೆ, ಮತ್ತು ಉದಾರತೆಯ ಕಥೆಯನ್ನು ಲಾಕನು ಮುಂದುಪರೆಸುತ್ತಾನೆ. ಶಿಲುಬೆಯ ಸರ್ಜನಲ್ಲ, ಯೀಳನುವಿನ ಬೋಧನೆಯ ಮೂಲಕ ಅಪ್ರೋನ್ತಲರು ಒಂದಾಗಿರುವಂತೆ ಯೀಳನುವು ಜೂಡಿಸಿದನು (ಯೋಹಾನ 17:20, 21). ಈಗ ನಭೆಯೇ ಮೊದಲ ದಿನಗಳಲ್ಲ

ಅ ಹೂಡಿನೆಯು ಉತ್ತರಿಸುತ್ತಿದೆ: “ನಂಜದ್ದ ಮಂಡಳಿಯವರ ಹೃದಯವು ಹೂಡಿಲ್ಲ⁷ ಒಂದೇ ಅಗಿತ್ತು” (ಪಜನ 32:೨) ಸಫೇ ಎಂಬ ಪದದ ಅಕ್ಷರಸಹ ಅರ್ಥ ಜನಸ್ತೋಮ್”^೮ ಎಂದಾಗಿದೆ. ಅವರು ಬಹುಶಃ ಬಹು ಜನರಂತೆ ಕಾಣಲ್ಪಿರಬಹುದು, ಆದರೆ ಅವರೆಲ್ಲರೂ ಒಂದೇ ಅಗಿದ್ದರು ಯಾಕೆಂದರೆ ಅವರು ತ್ರಿಷ್ಣನ್ನ ಬಂಧಿಸಲ್ಪಿಡ್ಡಾರೆ.

ಅವರ ಬಕ್ಕತೆ ಹಲಣಾಮವು ಉದಾರವಾದ ತ್ಯಾಗದಲ್ಲ ಕಂಡುಬಂದಿತು:

... ಇದಲ್ಲದೇ ಒಬ್ಬನಾದರೂ ತನಿಗಿದ್ದ ಆಸ್ತೀಯಲ್ಲ ಯಾವರೊಂದನ್ನು ಸ್ವಂತವಾ ದದ್ದಂದು ಹೇಳಲ್ಪಿ. ಎಲ್ಲವೂ ಅವಲಿಗೆ ಹುದುವಾಗಿ ಇತ್ತು, ಕರೆನಾದ ಯೇಣು ಜೆಂತನಾಗಿ ಎದ್ದು ಬಂದನೆಂಬದಕ್ಕೆ ಅಪ್ಪೊಸ್ಟಲು ... ಅವರಿಗೆ ಕೊರತೆಪಡುವವನು ಒಬ್ಬನೂ ಇರಲ್ಲ, ಯಾಕೆಂದರೆ ಹೂಲಮನೆಗಳಿಂದ ವರು ಅಪುಗಳನ್ನು ಮಾಲ ಬಂದ ಕ್ರಯವನ್ನು ತಂದು ಅಪ್ಪೊಸ್ಟಲರ ಹಾದಗಳ ಬಳಯಲ್ಲ ಇಡುತ್ತಿದ್ದರು; ಅದನ್ನು^೯ ತ್ರೈಯೋಬ್ಬಿಸಿಗೆ ಅವನವನ್ ಅವಶ್ಯದಂತೆ ಹಂಚಿಕೊಡುತ್ತಿದ್ದರು (ಪಜನಗಳು 32:೩-೩೫).

ದೇವರು ಇನ್ನಾಯೆಲ್ಲಗೆ “ನಿನ್ನಿಂದ ಕೊರತೆಯಿಂಳುವರು ಇಯವುದಿಲ್ಲ” ಎಂದು ವಾಗ್ದಾನ ಮಾಡಿದ್ದನು. ಆದರೆ ಅಲ್ಲ ಒಂದು ಕಾರಾರು ಇತ್ತು: “... ಕಿಂಗೊಪ್ಪು ... ನಿಮಗೆ ಬೋಧಿ ನುವ ಧರ್ಮಶಾಸ್ತ್ರವನ್ನು ಅನುಸರಿಸಿದರೆ ...” (ಧರ್ಮೋಪದೇಶ ಕಾರಂಡ 15:4, 5). ಇನ್ನಾಯೆಲ್ಲರು ಈ ನಿಯಮವನ್ನು ಅನುಸರಿಸುವಲ್ಲ ಬಿಧಲರಾದರು, ಹೀಗಾಗಿ, ಅವರು ಆ ವಾಗ್ದಾನವನ್ನು ಹಡೆಯುವಲ್ಲ ಬಿಧಲರಾದರು. ಕಡೆಗೆ ಆತ್ಮೀಕರಿಸಿದರೆ ಇತ್ತು ಬಿಧಿಯಾಗಲು ತಮ್ಮನ್ನು ಒಷ್ಟಿಸಿಕೊಂಡರು. ಹೀಗಾಗಿ ನಾವು ಅಧ್ಯಾತ್ಮವಾದ ಹಡಗಳನ್ನು ಓದುತ್ತೇವೆ, “ಅವರಲ್ಲ ಕೊರತೆಯಿಂಳುವರು ಒಬ್ಬನೂ ಇರಲ್ಲ”^{೧೦} ಎಂದು! ಈ ಮಾದಲ ಸ್ಥಿತಿಯು ಅನಂಬಾಗ್ಯತ ವರ್ಣಗಳ ಮತ್ತು ನಮಾಜಿಗಳ ಗೂಲ ಇಡಾಗಿದೆ. ಎಲ್ಲ ಬಡತನವು ಇರುತ್ತದ್ದೋ, ಇಗತ್ತು ಅಲ್ಲ ಹೇಳಿಪುದೇನಂದರೆ “ನಿಮಗೆ ನರಕಾರದ ಅನೇಕ ಕಾರ್ಯಕ್ರಮಗಳ ಅವಶ್ಯಕತೆ ಇದೆ” ಎಂದು. ಲಾಕ್ಷನಾದರೇ ನೂಜಿನುವುದೇನಂದರೆ “ನಿಮಗೆ ಅವಶ್ಯಾಭಿರುವುದೇನಂದರೆ ತೀಕ್ಷ್ಣನ ಇತ್ತುವೇ” ಎಂದು!

ಈ ಹಲಸಿಕಿಯ ನಾಧ್ಯವಾಗಿತ್ತು ಯಾಕೆಂದರೆ “ಯಾವನೊಬ್ಬನೂ ಇದು ನಿನ್ನ ಸ್ವತ್ತು ಎಂದು ತ್ರೈಪಾದಿಸಲಾಗ್ಯಾ.” ಮರುವು ಹುಟ್ಟಿದ ನಂತರ, ಆತನು ಕಾರಿಯ ಮೊದಲ ಪದ ಎಂದರೆ “ನಿನ್ನದು”^{೧೧} ಎಂದು; ಮರು ಹುಟ್ಟಿನ (ಹೊನದಾಗಿ ಹುಟ್ಟಿದ) ನರರು ತ್ರೈಯೋಬ್ಬರೂ ಕರೆಯಿವ ಚೋದಲ ಪದ ಎಂದರೆ “ನಿನ್ನದು” ಎಂಬುದು. ತಮಗಿರುವುದೆಲ್ಲವನ್ನು ಅವರು “ನಿನ್ನದು” ಎಂದು ಅಲೋಚಿಸಿಕೊಡಿದರು ಅಂದರೆ ಅದು ತಮ್ಮ ನಹೊಂದರಲ್ಗಾ ಮತ್ತು ತಮಗೂ ಸಂಭಂಧಿಸಿದ ಸ್ವತ್ವಾಗಿತ್ತು ಎಂದೇ ಬಲು ಮಹತ್ವ ಉಳಿದ್ದ್ದು ಎಂದರೆ, ಹೇಗೋಂ ಅವರು ತಮ್ಮ ಆಸ್ತಿಯನ್ನು “ಆತನದು” (ದೇವರದು) ಎಂದು ಹಲಗಣಿಸುತ್ತಿದ್ದರು: ಎಲ್ಲವೂ ದೇವರಿಗೆ^{೧೨} ನಮಹಂಕರಾದ್ದು ಎಂದು ಅವರು ಅಲೋಚಿಸಿಸುತ್ತಿದ್ದರು ಮತ್ತು ಅವರು ಕೇಳಲ ಮನವಾರ್ತೆಯವರಾದಿದ್ದರು. ಒಂದು ಹೇಳಿ ದೇವರು, ಅವರು ಹೊಂದಿದಂತದ್ದರಿಂದ ಕೆಲವನ್ನು ಅಥವಾ ಎಲ್ಲವನ್ನು ತನ್ನ ಮಕ್ಕಳಿಗೆ ಉಳಿಸಬೇಕೆಂಬ ಅವಶ್ಯಕತೆ ಇದ್ದರೆ, ಅದು ಅವರೊಡನೆ ಒಕ್ಕೆಯದೆ.

ಇದರಿಂದ ತ್ರೈಯೋಬ್ಬ ಕೈನ್ತರು ತಕ್ಷಣದೇ ತನಿಗಿರುವುದೆಲ್ಲವನ್ನು ಮಾಲಜಟ್ಟರು ಎಂದಲ್ಲ ಮತ್ತು ಹಣವನ್ನು ನಾವರ್ತಿಕ ಹುಂಡಿಯಲ್ಲ ಹಾಕಿದರು ಎಂದೂ ಅಲ್ಲ.^{೧೩} ಬದಲಾಗಿ ತಮ್ಮ ಕೊರತೆಯಿಂಳು ನಹೊಂದರ ನಹೊಂದಲಿಯರ ಕಾಳಜಿವಿಹಿಸಲು ಬೇಕಾದಷ್ಟನ್ನು ಕೊಡಲು ಅವರು ವ್ಯೇಯತ್ತಿಕವಾಗಿರುವ ನಂಗತಿಗಳನ್ನು ಅವರು ಮಾಲಿದರು. NIVಯಲ್ಲ “ಕಾಲದಿಂದ ಕಾಲಕ್ಕೆಹೊಲಮನೆಯಿದ್ದವರು ಅಪುಗಳನ್ನು ಮಾಲಿ ... ಎಂದಿದೆ” (ಒತ್ತಿ ಹೇಳಿದ್ದ ನಿನ್ನದು) ಅವರು

ಅನುಸರಿಸಿದ ನಲಿಯಾದ ಕ್ರಮವು ನಮಗೆ ತಿಳಿದಿಲ್ಲ.¹⁴ ಬಹುಶಃ ಹಂತು ಕಡಿಮೆಯಾದಾಗೆ, ಅವಶ್ಯಕತೆಯು ಫೋನ್‌ನಲ್ಲಿದ್ದುತ್ತು ಮತ್ತು ಯಾಲಿಗೆ ಅದನ್ನು ಮಾಡಲು ನಾಧ್ಯವಿತ್ತೇನು ಅವರು ಆ ನಂಗತಿಗಳನ್ನು ತರುತ್ತಿದ್ದಾರು. ಅಥವಾ ಬಹುಶ ಅವರ ಕಂಟದಲ್ಲ ಸಿಧಿಂಜ್ಞ ವಾದ ಅವಶ್ಯಕತೆಗಳು ತುರಿಸಲ್ಪಡುತ್ತು, ನಂತರ ಅಣ್ಣ ಇರುವವರಿಗೆ ತಮಗಿಯವುದ್ದೀಪನ್ನು ಸ್ವಂತಮನದಿಂದ ತರುತ್ತಿದ್ದಾರು. ಅಲ್ಲಿನ ಅಧಿಕಾರಿಗಳು “ಕೇಗ ನಿಂಬು ಕೊಷ್ಟದ್ದು ನಾಕಷ್ಟಾಯಿತು ಎಂದು ಹೇಳುವವರೇಗೆ”¹⁵ ಅವರು ಕೊಡುತ್ತಿದ್ದಾರು.

ಅನುಸರಿಸಿದ ಕ್ರಮವು ಏನೇ ಇರಲ, ಅವರು “ಅವರು ತಮ್ಮ ಆಸ್ತಿಯನ್ನು ಮಾರುತ್ತಿದ್ದರು ಮತ್ತು ಬಂದ ಮೊತ್ತಿನನ್ನು ತರುತ್ತಿದ್ದರು, ಮತ್ತು ಅವರಿಗಳನ್ನು ಅಪ್ಪೊನ್ತುಲರ ಹಾದಗಳೆಂಬ ಬಳಯಿಲ್ಲ ಇಡುತ್ತಿದ್ದರು.” ಮೊದಲಿಗೆ ಅಪ್ಪೊನ್ತುಲರೇ ಪ್ರತ್ಯೇಕವಾಗಿ ಕೊರತೆಯಿಳ್ಳವಲಿಗೆ ಹಂಚಿಕೊಡುವುದಕ್ಕೆ ಜವಾಭ್ಯಾರರಾಗಿದ್ದರು. (6:1-4ರಲ್ಲ ನೊಡುವಂತೆ ನಂತರದಲ್ಲ ಈ ಕಾರ್ಯವು ಅವಲಿಗೆ ಹೊರೆಯಂತಾಯಿತು, ಮತ್ತು ಅವಲಿಗೆ ನಿರಾಯಿದ ಅವಶ್ಯಕತೆ ಉಂಬಾಯಿತು.)

ಕೈನ್ಯದು ಇದನ್ನು ಮಾಡುವುದು ವಿಕಿರಿಸಿದರೆ ಇದು ಅಪ್ಪೊನ್ತುಲರ ನಿಯಮವಾಗಿದೆ ಎಂದಲ್ಲ (5:4), ಅದರೆ ಅವರ ಇತರರ ಮೇಲನ್ನು ನಾಭಾಬಿಕವಾದ ತೀರ್ಣಿಯ ಮತ್ತು ಕಾಳಜಿಯ ಹೊರಹೊಮ್ಮಿವಿಕೆಯಂದಲೇ! ಅವರ ಉದಾರತೆಯ ಉಕ್ಕಿ ಹಲಯಿತ್ತಿತ್ತು, ಒಂದು ಹೇಳಿ ಕರ್ತವ್ಯನ ಸಭೆಯಲ್ಲ ಈ ಮನೋಭಾವನೆಯು ತುರಿಸಿಸಲ್ಪಟ್ಟದನ್ನು ನೊಡುವ ಅವಕಾಶ ಸಿನಗೆ ಲಭಿಸಿದೆಯೇ ಇಲ್ಲವೋ ನನಗೆ ತಿಳಿದಿಲ್ಲ. ಅದರೆ ನಾನು ಹೊಂದಿದ್ದೇನೆ. ನಾನು ಒಂದು “ಕಲ್ಯಾಣ ರಾಜ್ಯದಲ್ಲ” ಯಾವಾಗಲೂ ವಾಸಿಸುವವನಾದ್ದಲಂದ ಪ್ರತಿಯೊಬ್ಬರ ತೆಲಗೆಯು ಕೊರತೆಯಿಳ್ಳಬಿಂದು ನಾನು ನಾನೆಲ್ಲಾ ಕಂಡಿಲ್ಲ. ನಾನು, ಹೇಗೋಂ, ಸಭೆಯ ನದ್ವಯರು ನಂತೆಇಷಿದಿಂದ ಮತ್ತು ಜಿತ್ತುಪೂರ್ವಕವಾಗಿ ತಮ್ಮ ಆಸ್ತಿಯನ್ನು ಮಾಲ ನ್ಷಿಳಯ ಸಭೆಯವಲಿಗೆ ನಿರಾಯ ಮಾಡುತ್ತಿದ್ದುದನು ಕಂಡಿದ್ದೇನೆ ವಿಷೇಷವಾಗಿ ಕಳುದುಹೊಂದ ಮತ್ತು ನಿಂಬಿ ಹೊಗ್ಗಿತ್ತಿರುವ ಜಗತ್ತಿಗೆ ನುವಾರೆಯನ್ನು ಕಳುಹಿಸುವುದಕ್ಕಾಗಿ!

ವಜನ 3ರಲ್ಲ ಕೊಡುವಿಕೆಯ ಬಿವರಣೆಯ ಒಳಗೆಂಡಿದೆ: “ಮತ್ತು ಕರ್ತವ್ಯನಾದ ಯೀನು ಜಿವಂತನಾಗಿ ಎದ್ದು ಬಂದನೆಂಬದಕ್ಕೆ ಅಪ್ಪೊನ್ತುಲರು ಬಲವಾಗಿ ನಾಕ್ಕಿ ಹೇಳುತ್ತಿದ್ದರು. ಬಹಳ ದಯವು ಅವರೆಲ್ಲರ ಮೇಲಿ ಇತ್ತು,” ಮೊದಲ ನೊಟದಲ್ಲ, ಈ ವಜನವು ಬಿಷಯಪ್ರಯೋಗದಂತೆ ಕಂಡುಬಂದುತ್ತದೆ; ವಜನ 31ರ ನಂತರ ಇದು ನಲಿಯಾಗಿ ಹೊಂದಿಕೊಂಡಿದ್ದೀಂದು ಕಾಣತ್ತದೆ. ಎರಡನೆಯ ಬಿಜಾರದಲ್ಲ, ಹೇಗೋಂ, ಈ ವಜನವು ಸಭೆಯಂದ ತೊಲ್ಲಿಟ್ಟ ತೀರ್ಣಿ ಮತ್ತು ಉದಾರತೆಯ ಹಲಿಜಾಮವನ್ನು ಇಲ್ಲ ಹೇಳುವುದಾಗಿದೆ: ಜೀಬಿಸಲ್ಪಟ್ಟ ನಂದೇ ಶವು ಬೋಧಿಸಲ್ಪಟ್ಟ ನಂದೇಶಕ್ಕೆ ಶಕ್ತಿ ನಿಂಡಿತು. 2:47ರಲ್ಲ ಮಾಡಿದಂತೆ “ಕೈನ್ಯ” ಎಂಬ ಹದವು ಬಹುಶಃ ಜನರೆ¹⁶ ಪರವಾಗಿರುವುದನ್ನು ಸೂಚಿಸುವುದಾಗಿದೆ. ಅವರು ಉನ್ನತ ವಾದ ಪ್ರಶಂಸನೆಯನ್ನು ಹೊಂದಿದರು ಎಂದು NEB ತಿಳಿಸುವುದಾಗಿದೆ. “ಕೈನ್ಯದು ತಮ್ಮ ಸ್ವಂತಜನರ ಬಗೆಗೆ ತೊಲಿನುತ್ತಿರುವ ಕಾಳಜಿಯ ಲೀಂಗಿನ್ನು ಕಂಡು ಅ ಕೈನ್ಯ ಕೊಡು ಬಲು ಪ್ರಭಾಬಿತರಾದರು,” ಅದಲಿಂದಾಗಿ ಅ ಕೈನ್ಯದು ಅಪ್ಪೊನ್ತುಲರ ಬೋಧನೆಯನ್ನು ಕಾಳಜಿಪೂರಕವಾಗಿ ಕೇಳಲಾರಂಜಸಿದರು. ಕೈನ್ಯನಂತಿರುವ ಕೈನ್ಯಲಿಂದ ನುವಾತಾ ನೇರೆಗೆ ಹೇಳು ನಿರಾಯವಾಗುತ್ತದೆ; ಕೈನ್ಯನಂತಿರೆ ಕೈನ್ಯಲಿಂದ ನುವಾತಾ ಬೋಧನೆಗೆ ಹೇಳು ಹಾನಿಯಂಬಾಗುತ್ತದೆ!

ಈ ನಾಮಾನ್ಯ ಮಾರ್ಗವನ್ನು ಹೇಳಿದ ಮೇಲೆ ಈ ಕೈನ್ಯದು ಉದಾರತೆಗೆ ಲಾಕನು ಒಂದು ನಿರಿಂಜವಾದ ಉದಾಹರಣೆಯನ್ನು ಕೊಡುತ್ತಾಗಿ:

“ಈ ಪ್ರಕಾರ ಮಾಡಿದವರೊಳಗೆ ಕುತ್ತದ್ದಿಷ್ಟದಲ್ಲ ಹುಟ್ಟದ್ದೀ ಲೇಖಿಯನಾಗಿದ್ದ ಯೋಂಸೇಂಬನೆಂಬವನು²⁰ ಒಬ್ಬನು, ಅವಸಿಗೆ ಅಪ್ಪೋನ್ತುಲರು ಬಾನ್ವಬ ಅಂದರೆ ಧೈಯಂಥಾಯಕ ಎಂದು ಹೆಸಲಿಟ್ಟಿದ್ದರು. ಅವನು ತನಗಿದ್ದ ಭೂಬಿಯನ್ನು ಮಾಲ ಬಂದ ಹಣವನ್ನು²¹ ತಂದು ಅಪ್ಪೇನ್ತುಲರ ಹಾದಗಳ²² ಬಜಯಿಲ್ಲ ಅಷ್ಟನು” (ಪಜನಗಳ 36, 37).

ಇದು ಬಾನ್ವಬನ್ನು ಬಗೆಗಿನ ನಮ್ಮೆ ಬಿವರಣೆ ಆಗಿದ್ದು. ಇದು ಅಪ್ಪೋನ್ತುಲರ ಕೃತ್ಯಾಗಳ ಪುನ್ರೂಪದಲ್ಲಿನ ಪ್ರಮುಖವಾದ “ಜಿಕ್ಕು ವ್ಯಕ್ತಿಗಳ ನಾಅನಲ್ಲ ದೊಡ್ಡ ವ್ಯಕ್ತಿಯ ಜಿತ್ತಿವಾಗಿದೆ.” ಬಾನ್ವಬನ್ನು ಎಂಬ ಹೆಸರು ಈ ಪುನ್ರೂಪದಲ್ಲ ನುಮಾರು ಇಷ್ಟವೈದ್ಯ ಬಾಲ ಮತ್ತು ಹತ್ತಿಕೆಗಳಲ್ಲ ಬದು ಬಾಲ ನೂಜಿತವಾಗಿದೆ.

ಲೂಕಾನು ತನ್ನ ಒಂದುಗಳಿಗೆ “ಬಾನ್ವಬನ್ನು” ಎಂಬ ಹೆಸಲಿನ ಅಥವಾನನ್ನು ಬಿವರಿಸುತ್ತಾನೆ. “ಬಾರ್”: ಎಂದರೆ “ಮಗನಾದ”²³ ಎಂದೂ “ಬಾನ್ವಬನ್ನು” ಎಂದರೆ “ಪ್ರೌಢ್ಯಾಯದಾಯಕನ್ನು²⁴ ಮಗನು” (ಅಥವಾ “ನಮಾಧಾನಕರನ್ನು²⁵ ಮಗನು” ಅಥವಾ “ನಮಾಧಾನಪಡಿಸುವ²⁶ ಮಗನು” ಎಂದೂ ಅಥವಾ “ಲ್ಯಾಂಡಿಜರ್ಕೆ²⁷ ಮಗನು” ಎಂದಾಗಿದೆ). ಯೋಂಸೇಂಬನು ಬಹುಶಿ ಬಾನ್ವಬನ್ನು ಎಂದು ಕರೆಯಲ್ಪಡುತ್ತಿದ್ದನು ಕಾರಣ ಅತನು ಶ್ರಾಯೋಗಿಕ ಬೋಧನೆಯಲ್ಲ ಮಿಲಿದವನಾಗಿದ್ದನು, ನಭೀಗೆ ಹೇಗೆರಬೇಕೆಂದು ಅತನು ಬುದ್ಧಿಕೇಳುವವನಾಗಿದ್ದನು. ಅವನ ಆ ತರಹದ ಬೋಧನೆಮಾಡುತ್ತಿರುವುದಕ್ಕೆ ಒಂದು ಉದಾಹರಣೆ ನಮ್ಮೆಲ್ಲದೆ (11:23, 24). ಅನೇಕ ನಾಲ್ಕಿ, ಹೇಗೆನೀಂ, ಇತರರನ್ನು ಹ್ಯಾಲ್ಯೂಹಿಕಿನುವುದರಲ್ಲ ಮತ್ತು ಬಲಹಡಿಸುತ್ತಿರುವುದರಲ್ಲ ಅತನನ್ನು ನೋಡುತ್ತೇವೆ. ಆತನನ್ನು ಅಪ್ಪೋನ್ತುಲರು ಬಾನ್ವಬನ್ನು ಎಂದು ಕರೆದಿರುವುದರಲ್ಲ ಅವರು ಅತನು ಯಾವಾಗಲೂ ಹ್ಯಾಲ್ಯೂಹಿಕಿನುವುದನ್ನು ಮತ್ತು ಜನರನ್ನು ಎತ್ತಿಹಿಡಿಯುವುದನ್ನು ಅವರು ಕಂಡಿರಬಹುದು. ಈ ಅಧಾರ್ಯಾಯದಿಂದ ಅವಸಿಗೆ ಹಾಗೆ ಹೆಸಲಿಸಿದ್ದು, ಅದು ನಿಷ್ಠಿತವಾದ್ದು: ನಭೀಗೆ ಇಂದು ಹೇಳಿನ “ಪ್ರೌಢ್ಯಾಯದಾಯಕ ಮಕ್ಕಳು” ಬೇಕಾಗಿದ್ದಾರೆ!

ಉದಾರತೆಯ ಈ ಸಿಧಿಷ್ಟುವಾದ ಉದಾಹರಣೆಯನ್ನು ಲೂಕಾನು ಯಾಕೆ ಅಲಸಿಕೊಂಡನು? ಬಹುಶಿ ಅತನು ಈ ಪುನ್ರೂಪದ ಪ್ರಾಯಾತ ವ್ಯಕ್ತಿಯನ್ನು ಹಲಿಜಯಿಸುವುದಕ್ಕಾಗಿ ಈ ಸಂದರ್ಭವಾನ್ನು ಬಳಸಿಕೊಂಡನೇನೋ! ಇನ್ನೊಂದೆಡೆಯಲ್ಲ, ಬಾನ್ವಬನ್ನು ಕಾಣಿಕೆಯು ಅಪ್ಪುವವಾದ ಕಾಣಿಕೆಯಾದ ಬಗೆಗೆ ಕೆಲವಿಖಾರ್ಗಳವೇ. ಅತನು ಲೇಖಿ ಯಾಗಿದ್ದನು ಎಂಬ ಅಂಶವನ್ನು ಲೂಕಾನು ನೂಜಿಸುವವನಾಗಿದ್ದಾನೆ. ಮೂಲತ ವಾಗಿ ಹಾಲೆಸ್ತೇನಿನ ಭೂಬಿಯಲ್ಲ ಎಲ್ಲ ಕುಲದವರಿಗೆ ಹಂಚಿಕೆಯಾಗಿದ್ದು, ಲೇಖಿ ಕುಲದವರಿಗೆ ಹಲ್ಲುಗಾವಲು ಪ್ರದೇಶದ ಕೆಲವಟ್ಟಣಿಗಳನ್ನು ಜಿಟ್ಟಿರ್ಹಿತಿರುತ್ತಿರುತ್ತಾನೆ (ಅವರ ಜೀವಿತದ ಆದಾಯವು ದೇವಾಲಯದಿಂದ ಬಂದುದಾಗಿತ್ತು).²⁸ ಬಹುಶಿ: ಲೇಖಿಯಾದ, ಬಾನ್ವಬನ್ನಿಗೆ ಈ ಭೂಬಿಯನ್ನು ರಕ್ಷಿಸುವದು ಬಲು ಕಷ್ಟದ ಕಾರ್ಯವಾಗಿರಬಹುದು²⁹ - ಅದರೊಡನೆ ಅದನ್ನು ಕೊಡುವದೂ (ಮಾರುವದೂ) ಕೂಡ ಬಲು ಕಲಣದಾಯಕ ವಾಗಿರಬಹುದು. ಬಾನ್ವಬನನ ಬಗೆಗೆ ಲೂಕಾನು ಬಿವರಣೆಯು ನಿದಿಷ್ಟವಾಗಿ ನೂಜಿತವಾಗಿದೆ. ಅತನ ಪ್ರೀತಿಯ ಕಾಣಿಕೆಯ ಇತರರ ಕಾಣಿಕೆಗಿಂತ ವಿಭಿನ್ನವಾಗಿತ್ತು.³⁰

ದುಷ್ಪವಾದ ಬಂಡೆಗಳು (5:1-11)

ನಭೀಯು ಒಂದಾಗಿತ್ತು ಶ್ಲಾಘನೀಯವಾಗಿತ್ತು ಮತ್ತು ಬೆಳೆಯತ್ತಿತ್ತು, ಸ್ನೇತಾನಸಿಗೆ ಇದನ್ನು ಸಹಿಸಲಾಗಲ್ಲ! ಅತನು ಇದನ್ನು ಬಿಭಾಗಿಸುವ, ತೆಳುಗ್ಗಿಜನುವ!³¹ ಮತ್ತು ಅವಮಾನಿಸೋಳಿಸುವ ಇಜ್ಜೆಯನ್ನು ಹೊಂದಿದ್ದನು, ಅತನು ನಭೀಯನ್ನು ಹೀಂಸೆಯ ಮೂಲಕ ನಭೀಯ ಹೊರಗಿಸಿರುತ್ತೇನೆ

ನಾಶಮಾಡಲು ಕ್ರಿಯೆತ್ವಿಸಿದ್ದನು. ಈಗ ಆತನು ನಭೀಯ ಒಜಿನಿಂದಲೇ ಅಂದರೆ ಕರ್ತವ್ಯನಿಂದಲೇ ನಾಶಮಾಡಲು ಹಬಿಸುತ್ತಿರ್ದಾನೆ.

ಆದರೆ³² ಅನನ್ನಿಯನೆಂಬ ಒಬ್ಬ ಮನುಷ್ಯನು ಸಹ್ಯರ್ಥಿಯ ತನ್ತು ಹೆಂಡಪಿಯ ನಮೀಕ ಒಂದು ಭಾಬಿಯನ್ನು³³ ಮಾಲ ಹೆಂಡಪಿಯ ಸಮೃದ್ಧಿಯಂದ ಅದರ ಕ್ರಿಯಾಳ್ಯ ಒಂದು ಭಾಗವನ್ನು ಬಳಿಟ್ಟುಕೊಂಡು ಒಂದು ಭಾಗವನ್ನು ತಂದು ಅಪೋನ್ತಲರ ಹಾದರ್ಜ ಬಜಯಿಲ್ಲ ಇಟ್ಟನು (ಪಜನಗಳ 1, 2).

ಅನನ್ನಿಯ ಮತ್ತು ಸಹ್ಯರ್ಥ ಹಾಪವು ನಭೀಯಿಲ್ಲ ದಾಖಲಾದ ಹೊದಲ ತಪ್ಪಾಗಿದೆ. ಇದೆ ಹೊದಲ - ಕರ್ಪೊಂಡಲ್ಲ ಹಾಗೆ ನೋಡಿದರೆ ಪ್ರತಿಯೊಬ್ಬರೂ ಹಾಪಮಾಡುವರೇ (ರೋಮಾಪ್ರ 3:23) - ಆದರೆ ಇದು ಹೊದಲು ದಾಖಲಾದು ಹಾಪಾಗಿದೆ.

ಆ ಮನುಷ್ಯನ ಹೆನರು ಅನನ್ನಿಯ, ಇದರಫ್ರ “ಯಿಹೋವನು ಕೃಹಾಭಲತನು” ಎಂದು. ಆತನು ದೇವರ ಕ್ರಿಯೆಯ ಕುಲತು ಕಲಾತ್ಮಕೊಂಡಿದ್ದನು ಆದರೆ ಬೇಗನೇ ದೇವರ ನ್ಯಾಯ ತಿಳಿನೆಕೆಯ ಕುಲತು ಇನ್ನೂ ಕಲಾಯಬೇಕಿತ್ತು, ಆತನ ಹೆಂಡಪಿಯ ಹೆನರು ಸಹ್ಯರ್ಥ ಎಂದು, ಆದರ ಅರ್ಥಾತ್ ಭಾಷೆಯಿಲ್ಲ ಆದರ ಅಫ್ರ “ಸುಂದರಪಾದಾದು” ಎಂದು. “ಅವಳು ಸುಂದರವಾದ ಮುಖವನ್ನು ಹೊಂದಿರಬಹುದು; ಆದರೆ ಅವಜಿಗೆ ನುಂದರವಾದ ಅತ್ಯವಿಭಾಗಿಯಾಗಿ ಇರಬಹುದು.”

ಅವರ ಹಾಪವನ್ನು ಅಫ್ರಮಾಡಿಕೆಳಬ್ಬಿಪಡು ಮಹತ್ವದ್ದಾಗಿದೆ. ಅವರ ಹಾಪವು ಅಸ್ತಿಯನ್ನು ಸ್ವಂತಮಾಡಿಕೆಳಬ್ಬಿಪುರಾಗಲೇ ಅಥವಾ ಅಸ್ತಿಯನ್ನು ಮಾರುಪುರಾಗಲೇ ಅಲ್ಲ (ಅಥವಾ ಮಾರುಪುರಾಲ್ಲ ಅವರು ಹೊಂದಬೇಕಾದಷ್ಟು ಲಾಭವನ್ನು ಅವರು ಹೊಂದುವದೂ ಅಲ್ಲ). ಅದರು ತಮಗಾಗಿ ಹಣದ ಒಂದು ಭಾಗವನ್ನು ಇಟ್ಟುಕೊಳ್ಳಲು ನಿರ್ಧರಿಸಿದ್ದೂ ಕೂಡ ಅವರ ಹಾಪವಲ್ಲ ಎಂದು ಪಜನ 4 ಇದನ್ನು ಸ್ವಷ್ಟಪಡಿಸುತ್ತದೆ. ಬದಲಾಗಿ, ಕ್ರಿಯದ ಒಂದು ಭಾಗವನ್ನು ತಂದಷ್ಟು ಮತ್ತು ಆ ಭಾಗವೇ ಎಲ್ಲವನ್ನು ಪ್ರತಿಸಿಧಿಸುವಂತದ್ದಾಗಿದೆ ಹೇಳಿದ್ದು ಅವರ ಹಾಪಾಗಿದೆ (ಪಜನಗಳ 3, 8).

ಮೂಲತಹವಾಗಿ, “ಕರ್ತವ್ಯ” ಈ ಪದವು ಗ್ರೀಕರು ರಂಗದ ವೇದಿಕೆಯ ಮೇಲೆನ ನಷಣೀಯನ್ನು ನೂಜಿನಲು ಬಳಸುವ ಪದವಾಗಿತ್ತು³⁴ ಆ ದಿನದಲ್ಲಿ, ನಷರು ಮುಖವಾಡಗಳನ್ನು ಧರಿಸುತ್ತಿದ್ದರು: ನಗುವಂತಹ ಮುಖವಾಡಗಳ ಹಾಸ್ಯವನ್ನು ನೂಜಿನುತ್ತಿದ್ದರು, ಹುಬ್ಬಗಂಟಕ್ಕಿದ ಮುಖವಾಡವು ದುಃಖವನ್ನು ನೂಜಿನುತ್ತಿತ್ತು. ನಷಯಿವು ಕಳೆದಂತೆಲ್ಲ, ಹಾತವನ್ನು ಮಾಡುವವನು, ತಾನು (ಸ್ನೇಹಕ್ಕಡಲ್ಲ) ಅಲ್ಲದ್ದನ್ನು ನಣಸುವವನು, ಮುಖವಾಡವನ್ನು ಹಾಕಿಕೊಂಡು ತಾನು ಸ್ವೇಚ್ಛಾಗಿ ತಾನೇನಾಗಿದ್ದನೆಂಬುದನ್ನು ಮುಜ್ಜಿಕೊಳ್ಳಬವನು ಆಗಿದ್ದ “ಕರ್ತವ್ಯ” ಎಂದು ಪಿಗಾಟಿನಲ್ಲಿಟ್ಟನು. (23 ಮತ್ತೊಂದು ದೇವರು, ಕರ್ತವ್ಯಗಳ ಬಗೆಗೆ ಏನು ಯೋಜಿಸುತ್ತಿದ್ದನೆಂಬುದನ್ನು ಹೇಳುತ್ತಾನೆ.)

ಏನು ಆಗಬೇಕೋಣ ಅದು ಆಗದಿರುವದು ಕರ್ತವ್ಯವಲ್ಲ: ನಾವ್ಯರೂ ಕೂಡಾ ನಾವು ಹ್ಯಾಗಿರಬೇಕೋಣ ಹಾಗೆ ಇರಲು ನಾಧ್ಯಾತ್ಮಿಲ್ಲ. ಆದರೆ ಕರ್ತವ್ಯಕರ್ತವು ಬುದ್ಧಿಪೂರ್ವಕವಾದ ಹೋನವಾಗಿದೆ. ಅನನ್ನಿಯ ಮತ್ತು ಸಹ್ಯರ್ಥರು ತಮ್ಮ ಹೋನವನ್ನು ಯೋಜಿಸಿದರು. ಆ ಯೋಜಿಸೆಯಿಲ್ಲ ಅವರು “ಜೋತೆಯಾಗಿ ಒಪ್ಪಿ” ಕೊಂಡರು (ಪಜನ 9). ಕರ್ತವ್ಯನವು ಬುದ್ಧಿಪೂರ್ವಕವಾದ ಹಾಪವಾಗಿದೆ (ಇತ್ಯಾಯ 10:26-29).

ಲೂಕಾನು ನಷರು ಅವರು ಈ ಲಿತಿಯಿಲ್ಲ ಹೋನಮಾಡಲು ನಿರ್ಧರಿಸಿದ್ದ ಯಾವುದು ಎಂದು ಹೇಳುವುದಿಲ್ಲ, ಆದರೆ ನಾವು ನುರಜಿತವಾದ ಲಾಹಿಯನ್ನು ಮಾಡಬಹುದು.³⁵ ಬಾನ್‌ಬನ್‌ನು ತನ್ನ ಕಾಟಿಕೆಯಂದ ವಿಷೇಶವಾದ ಗುರುತನ್ನು ಹಡೆದನು (ಕಾಟಿಕೆಯನ್ನು ಕೊಡುಪುರಾಲಂದ “ಬಾನ್‌ಬನ್” ಎಂಬ ಹೆನರನ್ನು ಹಡೆಯುವುದಕ್ಕೆ ನಡೆಸಿತು). ಅನನ್ನಿಯ

ಮತ್ತು ನಹ್ಯೇರಳು ಬಹುಶಃ ತಮಗೂ ಅದೇ ತರಹದ ಹೊಗಜಕೆಯನ್ನು ಬಯಸಿದ್ದರು. ಸರ್ವಾಜಿದೆ ಸ್ಥೀಲ ನೂಜಿಸಿರುವಂತೆ “ಮನಸ್ಸಿನ ರೋಗಗಳಿಲ್ಲ, ಹೊಗಜಕೆಯನ್ನು ಶ್ರೀತಿ ನುವ ಕಾಯಲೀಗಿಂತ ಅತಿ ನಾಂಕ್ರಾಣಿಕವೂ ಅಥವಾ ಭಯಂಕರವಾದ (ಪೆಲಸಿಶಿಯನ್) ಕಾಯಲೀಯ ಇನ್ನೊಂದಿಲ್ಲ”³⁶ ಎಂದು.

ಯಾವಾಗ ಇಬ್ಬರೂ ಭೂಬಿಯನ್ನು ಮಾರಲು ನಿರ್ಧಲಿಸಿದರೇ, ಅಗ ಅವರ ಹೊಗಜಕೆ ಮೇಲನ ಆಶಯ ಅವರ ಹಣದ ಮೊಹದೊಂದಿಗೆ ಕೂಡಿಕೊಂಡವು (1 ತಿಮೋಥೆ 6:10). ಆ ಭೂಬಿಗೆ ಬಹುಶಃ ಒಳೆಯ ಕ್ರಯವು ದೂರಪೀಠಬಹುದು, ಮತ್ತು ಆಶಯ ಅವಲಗೆ ನಂಬ್ರಣ ಹಣವನ್ನು ಕೊಡುಗೆಯಾಗಿ ಕೊಡಲು ಅದು ಒಷ್ಟಾಲ್ಲ; ಅವರು ಬಾನ್ಯಾಬನ್ಯಾನ ತರದ ತ್ಯಾಗವನ್ನು ಮಾಡದೆ ಬಾನ್ಯಾಬನ್ಯಾನ ತರದ ಹೊಗಜಕೆಯನ್ನು ಹೇಗೆ ಹಡೆಯಬೇಕು? ಎಂಬ ಅವರು ತ್ವರ್ಯೈಯನ್ನು ಮನನ ಮಾಡತೊಡಗಿದರು. ಅವರ ಉತ್ತರವು ಕ್ರಯದ ಬಗೆಗೆ ನುಳ್ಳಿನ್ನು ಹೇಳುವುದೆ ಅಗತ್ಯ ಆಲಪಾ ವೆನ್ನೊ ಹೋಮ್ಯೋ ಒಂದು ನಾಲ “ಹಾಪಕ್ಕೆ ಅನೇಕ ನಾಧನಗಳವೆ. ಆದರೆ ಸುಳ್ಳ ಅವೆಲ್ಲವುಗಳನ್ನು ಯೋಗ್ಯವಾಗಿ ಇಲಸಿಕೊಳ್ಳುವ ಕ್ಯಾರಿದೆ” ಎಂದಿದ್ದಾರೆ.³⁷

ಅನನಿಯನು ಬೆಳಗಿಸಿಂದ ಘುರಂಜಿಸಿದಾಗ, ಅತನ ಹಣದ ಜೀಲವು ಭಾರ್ತಾಯಾಗಿತ್ತು³⁸ (ಅತನ ಮನೆಯಲ್ಲ ಇನ್ನೊಂದು ಹಣ ನಾಣ್ಯಗ್ರಂಥ ಗುಡ್ಡೆಯ ಮುಖಿಡಲ್ಪಣಿದೆ ಎಂದು ಯಾರೂ ಉಹಿಸಿರಿಷ್ಟಿಲ್ಲ!) ತಾನು ಹಣವನ್ನು ಸುಲಿದಾಗ ಹೊಗಜಕೆಯ ಗುಣಾಪಂಚ ಜನಜಂಂಬಯ ಮೂಲಕ ಬಯವ ಕ್ಷೇತ್ರವನ್ನು ಉಹಿಸಿಕೊಂಡು ಅತನು ಮುಗುಳ್ಳಿಯನ್ನು ಜಾಲಿದನು. ಬಹುಶಃ ಅವರು ಅತನಿಗೆ “ಬಾಧಾನದ ಮಗನು” ಅಥವಾ “ಉದಾರತೆಯ ಪ್ರಭುವು” ಎಂದು ಹೆನರು ಕೊಡುತ್ತಿದ್ದರೇನೇಲ!

ಅತನು ಅಪೋಷ್ಟಲರವನ್ನು ತಲುಹಿದಾಗ,³⁹ ಅತನು ತಾನು ಯೋಜಸಿದ ಮಾರ್ಗದಂತೆ ನಡೆದನು. ಅತನು ಅಲ್ಲ ವಿನನ್ನು ಹೇಳಿದನೆಂದು ಅಥವಾ ಮಾಡಿದನೆಂದು ನಮಗೆ ಸಲಯಾಗಿ ತಿಳಿಯಿದು. ಆದರೆ ಅವನ ಕಾಯ್ದ ನಿವಾಹಣೆಯ ಅತನ ಯೋಜನೆಯನ್ನು ಅನುಷ್ಠಾನಿಸಿ ನಡೆಯಿತ್ತು: “ನಾನು ಮತ್ತು ನಹ್ಯೇರಳು ವಣಣಗಳ್ಳದ್ವಾರ್ತೆ ನಾವು ದೇವರಿಂದ ಭೌತಿಕವಾಗಿ ಆಶೀರ್ವಾದವನ್ನು ಹಡೆಯಿತ್ತಾ ಬಂದಿದ್ದೇವೆ. ಆ ಆಶೀರ್ವಾದವನ್ನು ಕೊರತೆಯಿಳ್ಳ ನಹೊಳಿದರ ಮತ್ತು ನಹೊಳಿದಲಿಯರೊಂದಿಗೆ ಹಂಚಿಕೊಳ್ಳುವ ನಂತೋಜದ ಅವಕಾಶ ನಮಗಾಗಿದೆ. ಈ ಅಮಾಲ್ಯ ಭೂಬಿಯ ವಣಣನುಗಳ್ಳಿಗೆ ಈಯಂಬಳ್ಳಕ್ಕೆ ನೇಲಿತ್ತು, ಆದರೆ (ನ್ನೊಲ್ಲ ತಡೆದು) ಆದರೆ ಅದನ್ನು ಸಿನ್ನೆ ತಾನೇ ಮಾಲಿದೆವು” ಎಂದರು ನಮ್ಮೆದ್ದಿ ಮತ್ತು ಭಕ್ತಿಪೂರ್ವಕ ನೋಟದಿಂದ ಅವರ ಹೆತ್ತನ ಹಾದರಾ ಬಳಯಲ್ಲ ಆ ಹಣವನ್ನು ಇಟ್ಟು “ಇಲ್ಲದೆ ಅದರ ಲಾಭಾಂಶ” ಎಂದು ಹೇಳಿದನು. ನಂತರ ಅತನು ತಾನು ತಂದ ಹಣದ ಚೊಲ್ಯಾವನ್ನು ಫೋಳಿಸಿದನು ಮತ್ತು ಹಿಂದಕ್ಕೆ ನಲಿದು ನಿಂತು, ಬಿನಯತ್ವಾರ್ಥಕ ಪ್ರತಿಷ್ಠಿತಿಯನಲು ಸಿದ್ಧಾಗಿ, “ಇದು ಅಂತರ್ದೇ ನಲ್ಲ” ಎಂದನು. ಅದರ ಬದಲಾಗಿ, ಅತನ ಕರ್ಪರತನವು ಬಯಲಾಗುತ್ತಿದ್ದಂತೆ ಅತನು ತನ್ನ ಜೀವನದಿಲ್ಲಯಿ ಅತಿ ಹೊಡ್ಡ ಅಭಾತದಾಯಕ ನಂಗತಿಯನ್ನು ಕೇಳಿದನು!

ಆಗ ಹೆತ್ತನು “ಅನನಿಯಾ, ಸ್ವತಾನನು ನಿನ್ನ ಹೃದಯದಲ್ಲ ತಂಜಕೊಂಡಿದ್ದೇನು?

ನಿನು ಯಾಕೆ ಆ ಹೊಲಿದ ಕ್ರಯದಲ್ಲ ಕೆಲವನ್ನು ಬಳಿಪ್ಪಿಕೊಂಡು ಹಲಿಶುದ್ಧಿತ್ತಾನ್ನು ವಂಬಿಸಬೇಕಿದ್ದೀ? ಆ ಅಸ್ತಿ ಇದ್ದಾಗ ನಿನ್ನದಾರಿಯೇ ಇತ್ತಲ್ಲವೇ. ಮಾಲಿದ ಮೇಲಯೂ ಬಂದ ಹಣವು ನಿನ್ನ ಅಧಿನಂದಣೀ ಇತ್ತಲ್ಲವೇ. ನಿನು ಈ ಕಾಯ್ದ ಯವನ್ನು ನಿನ್ನ ಹೃದಯದಲ್ಲ ಅಲೆಜೆಸಿಕೊಂಡಿದ್ದೆ ಯಾಕೆ? ನಿನು ನುಳ್ಳಾಡಿದ್ದ ಮನುಷ್ಯಲಿಗಲ್ಲ, ದೇವರಿಗೆ ಆಡಿದ” (ಪಂಗನಗಳ 3, 4).

1:24ರಲ್ಲಿ ದೇವರು “ಎಲ್ಲರ ಹೃದಯಗಳನ್ನು ಬಲ್ಲಾತನು” ಎಂದು ವರ್ಣಿಸಲಬ್ಧವನಾಗಿದ್ದಾನೆ

(ಹೋಅನು ಇಜ್ಯಾಯ 4:13). ಯೇಸುವಿನ ಹೂರಂಭದ ವೈಯಕ್ತಿಕ ಸೆವೆಯ ಅರಂಭದಲ್ಲಿ ಯೇಸು ಮನುಷ್ಯರು ಏನಿಸ್ತೂ ಯೋಚಿಸುವಪರಾಗಿದ್ದಾರೆ ಎಂದು ತಿಜಿದಿದ್ದನು (ಮಾರ್ಕ 2:8). ಸಭೆಯ ಕಟ್ಟಲ್ಪಡುವಲ್ಲ ಹುದುಗಿದ ಕಲ್ಪನೋಜಾದಿಯಲ್ಲ ಇರುವ ಅನನ್ಯಾಯನ ಕಟ್ಟ ಅತ್ಯವಸ್ತು⁴⁰ ಹೇತುನು ದೇವರ ಅತ್ಯ ಮತ್ತು ಶಿಂಕನ ಅತ್ಯನ್ ಮೂಲಕ ಹೊರಹಾಕಿದನು.

ಹೇತುನ ಹೇಳಕೆಯಲ್ಲ ಅನೇಕ ನಿಜಾಂಶಗಳ ನಮ್ಮ ಮಂದೆ ಬರುತ್ತವೆ. ಹೇತುನು ಅನನ್ಯಾಯನು ಹಾಪಮಾಡುವ ಮೂಲಕ ಸ್ವೀತಾನಸಿಗೆ⁴¹ ತನ್ನ ಹೃದಯದಲ್ಲ “ತಂಜಕೊಳ್ಳಲು” ಅವಕಾಶವಿತ್ತನು ಎಂದು ಆರೋಹಿಸಿದನು. “ತನ್ನ ಹೃದಯದಲ್ಲ ತಂಜಕೊಂಡಿದ್ದು” ಎಂಬ ಹಡವನ್ನು ನಾವು ನೇಡುವುದಕ್ಕಿಂತ ಮುಂಚೆ ಇದು ದೇವರ ಅಥವಾ ಹಲಿಶುದ್ಧಾತ್ಮನ ಅತ್ಯವು ಕೆಲವರ ಅತ್ಯದಲ್ಲ ತಂಜಕೊಂಡಿದ್ದನ್ನು ನೂಜಿಸುವುದಾಗಿದೆ - ಮತ್ತು ಆ ಹದವು ಒಬ್ಬನು ದೇವರ ಅಥವಾ ಹಲಿಶುದ್ಧಾತ್ಮನ “ಸಿಯಂತ್ರಣದಲ್ಲ” ಇರುವುದನ್ನು ನೂಜಿಸುವುದಾಗಿದೆ. ದೇವರ ಮಾನವನ ಹೃದಯವನ್ನು ತಂಜಿದಂತೆ, ಸ್ವೀತಾನನು ನಕ ಮಾನವನ ಅತ್ಯವಸ್ತು ತಂಬಬಲ್ಲನು. ಆ ಹದವು ಅದು ಇನ್ನೂ “ಸಿಯಂತ್ರಣದಲ್ಲದೆ” ಎಂಬಥಿವನ್ನು ಹೊಂದಿದೆ. ಅನನ್ಯಾಯನು ತನ್ನ ನಿಜಾರಗಳ ಮತ್ತು ಕಾರ್ಯಗಳ ಮೇಲಾನ ಸಿಯಂತ್ರಣವನ್ನು ಸ್ವೀತಾನಸಿಗೆ ಒಟ್ಟಿಸಿದನು. ಸ್ವೀತಾನನು, ಹೇಗೆಂದೇ, ಅನನ್ಯಾಯನ ಜಿತ್ತುದ ವಿರುದ್ಧ ಮಾಡಲಾರನು. ಹೇತುನು ಅನನ್ಯಾಯಸಿಗೆ “... ನಿಂದ ನಿನ್ನ ಹೃದಯದಲ್ಲ ತಂಜಕೊಂಡಿದ್ದೀನು!”⁴² ಎಂದು ಕೇಳಿದನು. ಸ್ವೀತಾನನು ಅನನ್ಯಾಯಸಿಗೆ ಶೈಳಧನೆಗೆ ಒಳಪಡಿಸಿರಬಹುದು, ಆದರೆ ಅಂತ್ಯದಲ್ಲ ಅನನ್ಯಾಯನೇ ತನ್ನ ಹೃತ್ಯೇಗಳಾಗಿ ತಾನೇ ಹೊಳೆಗಾರಾದನು. ನಾನು ಉಹಿಂಸುತ್ತೇನೆ, ಸ್ವೀತಾನನು ಅನನ್ಯಾಯನ ತಿಬಿಯಲ್ಲ ಉಸಿಲಿರಬಹುದು “ನಿನ್ನ ಹೆಸರು ಬಾನ್ಯಾಬಿನನ ಹೆಸರಿನಂತೆ ಎಲ್ಲರ ಬಾಯಲ್ಲರುವುದು ಎಂಥ ಅಧ್ಯಂತಾದುದಲ್ಲವೇ?” ಇದನ್ನು ಹೇಗೆ ಮಾಡುವುದೆಂದು ನಾನು ನಿನಗೆ ಹೇಳುತ್ತೇನೆ ಎಂದು. ಒಂದು ಹೇಳಿ ಅನನ್ಯಾಯನ್ಯಾಡ ವಾಗಿ “ಇಲ್ಲ, ಇದರಲ್ಲ ನನಗಿಷ್ಟಿಲ್ಲ!” ಎಂದು ತೀತಿತಯಿಸಿದ್ದೇ ಆದರೆ ಸ್ವೀತಾನನು ಓಡಿಹೊಂಗಿದ್ದನು (ಯಾಕೋಬ 4:7). ಬದಲಾಗಿ, ಅನನ್ಯಾಯನು ತನ್ನ ಹೃದಯದ ಬಾಗಿಲನ್ನು ವಿಶಾಲವಾಗಿ ತೆರೆದನು, ಭಾವಾವೇಷದಿಂದ “ನನಗೆ ಹೆಚ್ಚಿನದನ್ನು ಹೇಳು!” ಎಂದನು. ನಂತರ ಸ್ವೀತಾನನು ಅತನ ಹೃದಯಕ್ಕೆ ಧಾವಿಸಿದನು ಮತ್ತು ಅದರಲ್ಲ ತಂಜಕೊಂಡನು. ಸ್ವೀತಾನನು ನಿನ್ನ ಹೃದಯದಲ್ಲ⁴³ ನೆಲೆಯನ್ನು ಇಲಿಸಿದಂತೆ ಜಾಗರೂಕನಾಗಿರು!

ಹೇತುನ ಹೇಳಕೆಯಂದ ನಮಗೆ ಕಂಡುಬಬರುವ ಎರಡನೆಯ ನಂಗತಿ ಎಂದರೆ, ಆತನು ಅನನ್ಯಾಯನ ಹೊಲವನ್ನು ಮಾಲಿದ ಮೊದಲ ಮತ್ತು ನಂತರ ಆಯ್ದುಗಳನ್ನು ತಿಜಿಸಿದನು. ಅಸ್ತಿಯು ಎಲ್ಲ ಸಮಯದಲ್ಲಿ “ಅತನ ಸಿಯಂತ್ರಣದಲ್ಲ” ಇತ್ತು; ಅನನ್ಯಾಯನು ಆ ಸೊತ್ತಿನೊಂದಿಗೆ ಅಥವಾ ಅಸ್ತಿಯೆಂದಿಗೆ ಹಾಪಬಿಲ್ಲದ ತಾನು ಬಯಸಿದ್ದನ್ನು ಮಾಡಬಹುದಿತ್ತು; ಅತನು ಅದಕ್ಕೆ ಮಾರುತ ಅವಶ್ಯಕೆ ಇರಲಿಲ್ಲ; ಮತ್ತು ನಂತರ ಅತನು ಮಾಲಿದಾಗ, ಆತನು ಎಲ್ಲ ಹಣವನ್ನು ಕೊಡಬೇಕಾಗಿರಲಿಲ್ಲ. ನಾನು ಪ್ರಾನ ಅದೇ ಅಂಶವನ್ನು ಒತ್ತಿ ಹೇಳಲು ಇಜ್ಞಿಸುವವನಾಗಿದ್ದೇನೆ: ಅನನ್ಯಾಯ ಮತ್ತು ನಷ್ಟೇರರ ಹಾಪವು ಹಣದ ಕೆಲಭಾಗವನ್ನು ತಮ್ಮಲ್ಲ ಇಟ್ಟಕೊಂಡಿದ್ದಲ್ಲ, ಆದರೆ ಅವರು ಹಣದ ಒಂದು ಭಾಗವನ್ನು ತಮ್ಮಲ್ಲ ಇಟ್ಟಕೊಂಡು ಎಲ್ಲವನ್ನು ತಂದಿದ್ದವರಂತ ನಷಿಸಿದ್ದೇ ಆಗಿದೆ.

ಮೂರನೆಯದು, ಹೇತುನು ಅನನ್ಯಾಯನ ನುಳ್ಳನ್ನು ಗರಿಸಿದನು. ಸ್ವೀತಾನನು “ನುಳ್ಳಾರನು, ನುಳ್ಳಾನ ತಂದೆಯಾಗಿದ್ದಾನೆ” (ಯೋಹಾನ 8:44). ಒಬ್ಬನ ಹೃದಯವು ಸ್ವೀತಾನಸಿಂದ ತಂಜದ್ವಾದರೆ ನುಳ್ಳ ನಹಜವಾಗಿಯೇ ತಂಜನುಲಿಯತ್ತದೆ. ಇಲ್ಲರುವ ಮುಖ್ಯಾಂಶವೆಂದರೆ, ಅನನ್ಯಾಯನು ದೇವರಿಗೆ ನುಳ್ಳಾಡಿದನು ಎಂಬುದೇ. ವಜನ ತರಲ್ಲ ಹೇತುನು ನೂಜಿಸುವುದೆನಿಂದರೆ ಅನನ್ಯಾಯನು ನುಳ್ಳಾಡಿದ್ದು, “ಹಲಿಶುದ್ಧಾತ್ಮನಿಗೆ” ಮತ್ತು ವಜನ 4 ಒತ್ತಿ ಹೇಳುವುದೆನಿಂದರೆ “ನಿಂದ ನುಳ್ಳಾಡಿದ್ದು ಮನುಷ್ಯಲಿಗಲ್ಲ ದೇವರಿಗೆ”

ವಂದು. ಅಲ್ಲ ಅದು ಹಡಲೋಹಪರವನ್ನು⁴⁴ “ನಿಂಮ ನುಳ್ಳಾಡಿದ್ದು ಮನುಷ್ಯಲಿಗಲ್ಲ, ದೇವರಿಗೂ ಕೂಡಾ ಎಂಬುದು - ಅದರೆ ಒತ್ತುಕೊಡಲ್ಪಡುವ ಅಂಶವೆಂದರೆ ಅನಸೀಯನು ದೇವರಿಗೆ ಕೂಡಾ⁴⁵ ನುಳ್ಳಾಡಿದನು ಎಂಬುದೇ. “ನುಳ್ಳು” ಎಂಬ ಹಡವು ಅನಸೀಯನ ಮನವನ್ನು ಆಗಲೇ ತ್ರಂತಿ ಸಿದ್ಧಾರ್ಥ, ಅತನು ಬಹುಶಃ ಅಪೋನ್ತಲಿಗೆ ಮತ್ತು ನಭೀಗೆ ನುಳ್ಳಾಡುತ್ತಿದ್ದೇನೆ ಎಂದು ಯೋಚಿಸಿರಬಹುದು. ಅಪೋನ್ತಲಿಗೆ, ಹಲಿಖದ್ವಾತ್ಮಸಿಂದ ತಂಜಿದವರು ಆಗಿದ್ದರು - ಮತ್ತು ನಭೀಯ ದೇವರ ಅಲಯವಾಗಿದೆ. ಅನಸೀಯನು ಇವಲಿಗೆ ನುಳ್ಳಾಡಿದಾಗ, ಅತನು ದೇವರಿಗೂ ಕೂಡ ನುಳ್ಳಾಡಿದನು!

ಮೂಲಭೂತವಾಗಿ, ಎಲ್ಲ ನುಳ್ಳಾಗಳೂ ದೇವರ ಬಿರುದ್ಧವಾಗಿವೆ. ಇದು ಇತರ ಜಿನರ ಮೇಲೆ ಹಲಿಖಾಮವನ್ನು ಜಿರದಿರಬಹುದು; ಅದರೆ ಅದರ ಮೂಲದಲ್ಲ, ಹಾಪವು ಸರ್ವಶಕ್ತನ ಬಿರುದ್ದ ತಿರುಗಿಜಿಟ್ಟುವಾಗಿದೆ!⁴⁶ ಈ ವಿಜಾರವನ್ನು ನಿನ್ನ ಮನದಲ್ಲ ಇಟ್ಟಿಕೊ. ಇದು ಅನಸೀಯ ಮತ್ತು ನಷ್ಟೇರಿ ಹಾಪವನ್ನು ಹಲೇಕ್ಕಿಸಿಕೊಳ್ಳುವ ಶ್ವಣದಲ್ಲ ಇದು ನನಗೆ ನಹಾಯ ಮಾಡುತ್ತದೆ.

ಹೆತ್ತನು ಅನಸೀಯನಿಗೆ ಹೇಳಿದ ಮಾತುಗಳ ಬಗೆಗೆ ಇನ್ನೊಂದು ಟಿಕೆ ಮಾಡಲೇ ಬೇಕು ಎಂದು ಹೇಳಬಹುದು: ಹೆತ್ತನು ಅನಸೀಯನ ಮೇಲೆ ತಪ್ಪನ್ನು ಹೊಲಿಸಲಾಗು. ಹೆತ್ತನು ಅನಸೀಯನ ಹಾಪದ ಬಗೆಗೆ ನೇರ ಮಾತುಳ್ಳಿಪನಾಗಿದ್ದನು, ಅದರೆ ಹೆತ್ತನ ಮಾತಿನಲ್ಲ ಮರಣದಂಡನೆಯ ಮಾತುಗಳರಲ್ಲ. ಮುಂದೆನು ಸಂಭಬಿಸಿತು ಎಂಬುದಕ್ಕೆ ಹೆತ್ತನೂ ಸಹಿತ ಇತರರಂತೆ ಆಜ್ಞೆಯಂತಹಿತನಾಗಿರಬೇಕು.

ಈ ಮಾತುಗಳನ್ನು ಅನಸೀಯನು ಕೇಳಿದ ಕೂಡಲೇ ಜಿದ್ದು ಕ್ರಾಣಜಿಷ್ಟನು:

ಕೇಳಿದವರೆಲ್ಲಿಗೂ ಮಹಾಭಯ ಹಿಡಿಯಿತು. ಆಗ ಯಾವನಷ್ಠರು ಎದ್ದು ಅವನನ್ನು ವನ್ತುರಿಲ್ಲ ನುತ್ತಿ ಹೊತ್ತುಕೊಂಡು ಹೊಗಿ ಹಣಿಷ್ಟುರು (ಪಜನಗಳ 5, 6).

ಈ ಪಜನಗಳನ್ನು ಮುಟ್ಟಿದಾಕ್ಷಣಿ, ಅನೇಕ ಭಾಷಾಕಾರರು ತಮ್ಮ ಹಲ್ಲಿಗಳನ್ನು ತೆಜ್ಜಿಕೊಳ್ಳುವರದನ್ನು, ಬಣ್ಣಿಯನ್ನು ಹಲಿದುಕೊಳ್ಳುವರದನ್ನು, ಮತ್ತು ತಮ್ಮ ಕೂಡಲುಗಳನ್ನು ತರಜಿಕೊಳ್ಳುವರದನ್ನು ಮಾಡುತ್ತಾರೆ⁴⁷ ಕೆಲವರು ಅಳುತ್ತಾರೆ, “ಇದು ಎಂದಿಗೂ ಸಂಭಬಿನಲ್ಲ! ಈ ಕಥೆಯ ಸದಸ್ಯರನ್ನು ನಿರ್ಧಿಷ್ಟ ದಾಲಿಯಲ್ಲ ತರಲು ಕಣಿಕೆ ಕಥೆಯಾಗಿದೆ!” ಎಂದು ಉದಹರಿಸುತ್ತಾರೆ. ಇತರರು ಹೋಣಿಸುವುದೆನೆಂದರೆ “ಬಹುಶಃ ಎನ್ನೋ ಸಂಭಬಿಸಿರಬಹುದು, ಅದರೆ ನಂತರದಲ್ಲ ಕಥೆಯ ನ್ಯಾರಸ್ಯಾಪನ್ನು ಹೆಚ್ಚಿಸಲು ರಹಸ್ಯಾಧಿಕೃತಿ ಹೆಚ್ಚು ಅರ್ಥಪೂಜ್ಯದಿನನ್ನು ಲೇಖಿಸಿರಬಹುದು” ಎಂದು. ಕೆಲವರು ಒಟ್ಟಿಕೊಳ್ಳುವುದೆನೆಂದರೆ ಅನಸೀಯನು ತಡ್ಡಣವೇ ನತ್ತು ಜಡಿರಬಹುದು ಎಂದು, ಅದರೆ ಹಾಗಾಗಿದ್ದರೆ, ಅದು ಬಹುಶಃ ಹೆತ್ತನ ನೇರಮಾತುಗಳಿಂದಾಗಿ ಹುದ್ದರೂ ಹಾಷಾಕಾರವಾಗಿರಬಹುದು. ಹೆಚ್ಚಾಗಿ ಎಲ್ಲರೂ ಹೆತ್ತನನ್ನು “ಅತನು ಇನ್ನೂ ಕ್ರಿಂತ ಅತ್ಯಾಸಿಂದ ನಂತರಾಣವಾಗಿ ತಂಜಿನಲ್ಪಟ್ಟಿಲ್ಲ!” ಎಂದು ಮಾಡಬಹುದುತ್ತಾರೆ. ಇನ್ನೊಬ್ಬರು ಹೆತ್ತನ ರಕ್ಷಣಿಗಾಗಿ (?) : “ಅತನು ತುರುಬನ ಕಾಯಿಕದಲ್ಲ ಹೊಸಬನಾಗಿದ್ದನು ಎಂಬುದನ್ನು ನೆನಹಿಸಲ್ಪಟ್ಟಿಕೊಳ್ಳಬೇಕೆಂಬುದು. ಈ ಕಥನೆಯು ಅತನಿಗೆ ಮಂದೆಯ ಜೀವಿತ ಇನ್ನೂ ಹೆಚ್ಚು ನಭ್ಯವಾಗಿ ವರ್ತಿಸಬೇಕೆಂಬುದನ್ನು ಕಾಣಿಸಿಕೊಳ್ಳಿತು” ಎಂದೂ ಹೇಳುತ್ತಾರೆ!

ಅನಸೀಯನಿಗೆ ಏನು ಸಂಭಬಿಸಿತು ಎಂಬುದನ್ನು ಅಲತುಕೊಳ್ಳಲು ಅನೇಕ ವಿಜಾರಗಳನ್ನು ಅಧ್ಯೇಸಿಕೊಳ್ಳಬೇಕು:

(1) ಇದು ಲಾಕನು ಹೇಳಿದಂತೆಯೇ ನಲಿಯಾಗಿ ಸಂಭಬಿಸಿತು! ಹಾಗಾಗಿದ್ದರೆ, ಲಾಕನು ಬಿಶ್ವಾಸಯೋಗ್ಯವಾದ ನಾಕ್ಕಿಯಾಗುತ್ತಿರಲ್ಲ! ಮತ್ತು ನಾವು ಅತನ ಪ್ರಸ್ತರಕದಲ್ಲ ಹೇಳಿದ ಯಾವ ನಂಗತಿಯ ಮೇಲೂ ನಮಗೆ ನಂಬಲು ಅನಾಧ್ಯವಾಗುತ್ತಿತ್ತು.

(2) ಹೇತುನು ತಾನು ಮಾಡಿದ್ದರಿಳ್ಳ ದೇವರ ಹಲಬ್ಧಾತ್ಮಕೀಯ ಮಾರ್ಗದರ್ಶನ ಮಾಡಲ್ಪಟ್ಟವನಾಗಿದ್ದನು! (ಹೇತುನಾದರೋ ಕೆಲನಾಲ ತಪ್ಪಣಿಗಳನ್ನು ಮಾಡಿದ್ದನು [ಗ್ರಂಥ 2:11-13] ಆದರೆ ಅತನ ನೇರ ನಿಯಂತ್ರಿತದಲ್ಲಿದ್ದಾಗ ಹಾಗೆ ಮಾಡಲ್ಲ!) 5:1-11ರ ಕೆಂದ್ರೀಯ ವ್ಯಕ್ತಿಯ ಅನಸೀಯ ಅಥವಾ ನಷ್ಟೀರಿಂದ ಅಥವಾ ಹೇತು ಅಲ್ಲ, ಆದರೆ ಹಲಬ್ಧಾತ್ಮಕೀಯ ಅಗಿದ್ದಾನೆ!

(3) ಹೇತುನು ದೇವರ ಪ್ರತಿನಿಧಿಯಂತೆ ಮಾತನಾಡಿದನು. ದೇವರ ಆತ್ಮನು ಅನಸೀಯನು ಮಾಡಿದ್ದನ್ನು ಆತನಿಗೆ ಪ್ರತಿಪಾದಿಸಿತು. ಅನಸೀಯನು ಮಾಡಿದ ತಪ್ಪ ಅಪೋಸ್ತಲರ ಬಿರುದ್ದವಲ್ಲ, ಆದರೆ ದೇವರ ಬಿರುದ್ದವಾಗಿ ಎಂದು ಹೇತುನು ಸ್ವಷ್ಟಪಡಿಸಿದನು.

(4) ಅಲ್ಲ ನಡೆದದ್ದೇನಂದರೆ ದೇವಲಿಂದ ಬಂದ ನಾಗ್ಯಯತೀಷ್ವಂ “ಕೊನೆ ಉಸಿರೆಷೆದನು” ಎಂಬ ಪದವು ಇದು ಗ್ರೀಕ್ ನಂಯತ್ತಪದದ ಭಾಷಾಂತರದಲ್ಲಿ “ಕ್ರಾಟಿಸ್” ಎಂಬ ಪದವು “ಹೊರಗ್”⁴⁸ ಎಂಬುದರೊಂದಿಗೆ ಹೊಂದಿಸಿ ಭಾಷಾಂತರ ಮಾಡಲಾಗಿದೆ. ಹೊನ ಒಂಬಡಿಕೆ ಈ ಅಪರಾಹದ ಪದವು ಸಿಕ್ಕುಪ ಇನ್ಸ್ಯಾಂಡು ಸ್ಥಳವೆಂದರೆ 12:23.⁵⁰ ಇದು ಹೇರೋದನ ಮೇಲಿ ಬರುವ ನಾಗ್ಯಯತೀಷ್ವಿನ ಬಗೆಗೆ ಮಾತಾಪುರಂತದ್ವಾಗಿದೆ: “ಆ ಘನವಸ್ತು ಅತನು ದೇವರಿಗೆ ಸಳ್ಳಿಸದೆ ಹೋದುದಲಿಂದ ಕರೆನ ದಾತನು ಆ ಕ್ಷಣದಲ್ಲಿ ಅತನಿಂದು ಬಡಿದನು; ಅತನು ಹುಳಿಬ್ದಿ ನತ್ತನು.” “ನತ್ತನು” ಇದು ಗ್ರೀಕ್ಪದದದ 5:1ರಲ್ಲ “ಕೊನೆ ಉಸಿರಿ” ಎಂಬಂತಿದೆ. ಅನಸೀಯನು ನತ್ತ ನಂತರ “ಈ ನಂಗಿತಗಳನ್ನು ಕೇಳ ದರೆಲ್ಲಿಗೂ ಮಹಾಭಯ ಹಿಡಿಯಲು” ಪ್ರತಿಯೊಬ್ಬರು ಹೃದಯಾಭಾತ್ಸೈ ಹೇಳಿದರೆ? ಇಲ್ಲ, ಅನಸೀಯನು ಮರಣವು ಅವರಲ್ಲ ದೇವರೋ⁵¹ ಭಯವನ್ನು ಉಂಟುಮಾಡಿತು. (ಈ ಘಟನೆಯ ಹಿನ್ನಲೆಯಲ್ಲ “ವ್ಯಕ್ತಿಪ್ರಕ್ರಿಯೆ ಸೆಲ ಇಲ್ಲದ ದೇವರ ಸ್ವಭಾವ” ಎಂದು ಕೆಲವರು ಯೋಜಿಸಿ ನುತ್ತಾರೆ ಆದರೆ ಅವರು ಯಾಜಕಾಂಡ 10ರಿಣು ದೇವರು ನಾದಾಬ ಅಜಳಹುಗೆ ಮಾಡಿದ ನಂಗತಿ 2 ನಮುವೇಲ ರೆರಿಣು ಉಜ್ಜಿವಿಗೆ ದೇವರು ಮಾಡಿದ್ದನ್ನು, ನಂತರ ಅಪೋಸ್ತಲರ ಕೃತ್ಯಗಳ 12ರಲ್ಲ ಹೇರೋದನಿಗೆ ಮಾಡಿದ ನಂಗತಿ ಇವೆಲ್ಲಪ್ರಾಗಳನ್ನು ಅವರು ಮರೆತಂತಿದೆ!)

ಅಲ್ಲ ಏನು ಸಂಭಬಿಸಿತು ಎಂಬುದರ ಬಗೆಗೆ ನನಗೆ ಹೆಚ್ಚೆನೂ ತಿಂಡಿಲ್ಲ. ಅನಸೀಯನಿಗೆ ಪಶ್ಚಾತ್ಯಾಪಹಂಡುವ ಅವಕಾಶ ಇದೆಯೋ ಇಲ್ಲವೋ ಎಂದೂ ನನಗೆ ತಿಂಡಿಲ್ಲ.⁵² ದೇವರು ಅನಸೀಯನಿಂದು ಮತ್ತು ಅತನ ಹೆಂಡತಿಯನ್ನು⁵³ ಹೇಗೆ ಹೊಡಿದನು ಎಂಬುದು ನನಗೆ ಗೊತ್ತಿಲ್ಲ. ಇದು ಹೇಗೋನ, ನಾನು ಬಲ್ಲಿ: ಆಗ ಜಿಬಿನುತ್ತಿದ್ದ ಕೈಸ್ತಿಲಿಗೆ ಮತ್ತು ಈಗ ಜಿಬಿ ನುತ್ತಿರುವ ಕೈಸ್ತಿಲಿಗೆ (ನನ್ನನ್ನು ಸಿನ್ನನ್ನು ಒಳಗೊಂಡು) ಆದರೆ ಮೂಲಕ ದೇವರು ಒಂದು ಮಾದಲ ಪಾರವನ್ನು ನಮಗೆ ಕೊಡಲು ಇಚ್ಛಿಸುವನಾಗಿದ್ದಾನೆ.

ಸಮಯದಿಂದ ನಮಯಕ್ಕೆ ಮಾನವನೊಂದಿನ ವ್ಯವಹಾರವನ್ನು, ದೇವರು ಒತ್ತಿ ಹೇಳಿತ್ತಾನೆ. ಅದು ಅತನು ಹಾಬದ ಬಗೆಗೆ ಗ್ರಂಥಾರಖಾಗಿದ್ದಾನೆ ಎಂದು. ಅನೇಕ ನಾಲಿ, ಜನರು ಆತನೊಡನೆ ಹೊನ ಸಂಬಂಧದಲ್ಲ ಸೆಂದುವಚರೆಗೆ ಈ ಮಾತು ಇನ್ನೂ ನತ್ಯವೇಸ್ತಿ ನುತ್ತದೆ. ಹೀಗೆ ಯಾಜಕತ್ವಪು ಸಂಸಾಹಿನುವಾಗ ಅತನು ನಾದಾಬ ಮತ್ತು ಅಜಳಹಂತೆ ಹೊಡಿದನು (ಯಾಜಕಾಂಡ 10) ಮತ್ತು ಅತನು ಇನ್ನಾಯೆಲರೆಹಾಡನೆ ದಾಬಿದನ ನಾಯಕತ್ವದಲ್ಲ ಹೊಸದೊಂದು ಒಂಬಡಿಕೆಯನ್ನು ದೇವರೋಡನೆ ತಿರುಗಿ ನಾಯಿನುವಾಗ ಅತನು ಉಜ್ಜಿನಿಂದು ಹೊಡಿದನು (2 ನಮುವೇಲ 6).

ಬಹುಶಃ ಇಲ್ಲ ಏನಾಯಿತೆಂದರೆ ಅಪೋಸ್ತಲರ ಕೃತ್ಯಗಳು 5ರಲ್ಲ ಕಂಡುಬಂದ ಕಢಿಯ ಇನ್ನಾಯೆಲರು ವಾಗ್ದತ್ತ ನಾಡಿಗೆ ಪ್ರವೇಶಿಸುವಾಗ ನಡೆದ ಆಕಾನನ ಕಢಿಗೆ ಸಮಾನಾವಾಗಿದೆ. “ಬಜ್ಜಿಟ್ಟು” 5:2ರಲ್ಲ ಬಳಸಲ್ಪಟ್ಟ ಈ ಪದವು ಯೆಹೋಇವ 7:1ರಲ್ಲ ಆಕಾನನ ಬಗೆಗೆ ಬಳಸಲಾದ ಗ್ರೀಕ್ ಭಾಷಾಂತರವಾಗಿದೆ. ಇನ್ನಾಯೇಲರು ಪಶಹಡಿಸಿಕೊಳ್ಳಬೇಕಾದ ಹೊದಲ ಪಟ್ಟಣ ಯೆಲಕೊ ಅಗಿತ್ತು. ಯೆಹೋಇವನು ಅಮೂಲ್ಯವಾದ ವಸ್ತುಗಳ ಯೆಹೋಇವನ

ಭಂಡಾರಕ್ಕೆ ಹೊಗಿತಕ್ಕದಿಂದ ತನ್ನ ಸ್ಯಾಸಿಕಲಿಗೆ ತಿಜಿಸಿದನು. ಅವರು ಪಟ್ಟಣವನ್ನು ಪರಕ್ಕೆ ತೆಗೆದುಕೊಳ್ಳತ್ತಿರುವಂತೆ. ಆಕಾನನು ನುಂದರವಾದ ಬೀಳಿಭಾಳಿವ ನಂಹತನ್ನು ಕಂಡನು. ಅತನಿಗಾಗಿ ನಮಯವು ಬಂದಾಗ ಆತನು ಸೀಕ್ಕಿದ್ದಲಿಂದ ಪಿರಸ್ತಲಿನಬೇಕಿತ್ತು, ತಾನು ವಿನನ್ನು ತೆಗೆದುಹೊಂಡಿಲ್ಲ ಎಂದು ನಣಹುತ್ತ ಆತನು ಕೆಲವನ್ನು “ಬಳ್ಳಿಯ್ಯಿಕ್ಕೊಂಡನು.” ಅಶೆಬುರುಕುತನ ಅವನನ್ನು ನಂಹ್ಯಾರ್ಥವಾಗಿ ತುಂಜಕೊಂಡಿತು. ಬಿನಾಶವು ಆತನನ್ನು ಹಿಂಬಾಳಸಿತ್ತು. ಆಕಾನನ ಪಂಜನೆಯ ಇಸ್ಲಾಯೀಲಾಗಿರುವ ದೇವರ ಯೋಜನೆಗೆ ಗಂಡಾಂತರವನ್ನು ತಂದಿತು. ಕಥೆಯು ಆಕಾನ ಮತ್ತು ಆತನಿಗಿಧ್ಯ ಆಸ್ತಿಯ⁵⁴ ನಾಶವಾ ಗುಪ್ತ ಮೂಲಕ ಹೊನ್ನೇಹಂಡಿತು. ದೇವರ ಮಕ್ಕಳ ವಾಗ್ಯಾನದ ನೆಲದ ಮೆಟ್ಟಲಳಿ ಇರುವಾಗ, ದೇವರು ತಾನು ಹಾಷದ ಬಗೆಗೆ ಬಲು ಗಂಭಿರನಾಗಿರುವುದಾಗಿ ಅವರು ತಿಜಿದುಹೊಳ್ಳಬೇಕೆಂದು ಬಿಯಸಿದನು! ಹದಿನಾಲ್ಕು ನೂರು ಪಂಚಗಳ ನಂತರ, ದೇವರ ಹೊನ್ನ ಮಕ್ಕಳ ಕ್ಷೇತ್ರಯ ಯುಗದ ಹೊಸ್ತಿಲಳಿ ನಿಂತಿದ್ದಾರೆ, ಆತನು, ಅದೇ ತರದ ನತ್ಯವನ್ನು ಕಾಪುಕೊಳ್ಳಬೇಕೆಂದು ಆತನು ಅಹೋಳಿಸುತ್ತಾನೆ!

ಈ ಹದಗಳಿಗೆ ಹತ್ತಿರವಾಗಿರುವ ಪಜನ 5ರ ದುಃಖಕರ ನಂಗತ ಎಂದರೆ: “ಆಗ ಯೋನಸ್ಥರ್ಯ⁵⁵ ಎಷ್ಟು ಅವನನ್ನು ಪಸ್ತುದಳಿ ಸುತ್ತಿ ಹೊತ್ತುಕೊಂಡು⁵⁶ ಹೊಳಿ ಹೂಣಿಪ್ಪಿರು” (ಪಜನ 6). ಅಜರಣಿಗಳ⁵⁷ ಇಲ್ಲಿಂದ ಮತ್ತು ಅವನರಗಳ ನಮಗೆ ನಾದಾಬ ಮತ್ತು ಅಜಹಗಳ ಯಜ್ಞವೆಲೆದಿಯ ಬೆಂಕಿನಿಂದ ನಾಶಾದದ್ದನ್ನು ನೆನಹಿನುತ್ತದೆ: “ಅವರು ನಬ್ರಾಹಂಕ್ತೇ ಬಂದು ನತ್ತಪರು ಹೆಣ್ಣುಕೊಂಡಿತ್ತ ನಿಲುವಂಗಿಗಳನ್ನು ತೆಗೆದುಜಡಿ ಅವರ ಶಪಗಳನ್ನು ಎತ್ತಿ ಹಾಕಿ ಯದ ಹೊರಗೆ ಎತ್ತಿಕೊಂಡು ಹೊದನು” (ಯಾಜಕಾಂಡ 10:5).⁵⁸ ಕೆಲವರು ನೂಜಿನುವುದೇ ನಂದರೆ ಅನಸಿಯಿನ ಅವನರ ಯುತವಾದ ಹೂಣಿಬಿಕೆಗೆ ಕಾರಣವೇನೆಂದರೆ ಯೆರಾನಲೇಂಮು ಪಟ್ಟಣದಲ್ಲಿ ಹೂಣಿಬಿಕೆಯ ಅದೇ ನಿನದಲ್ಲಿ ಆಗಬೇಕಿತ್ತು, ಆದರೆ ಹೂಣಿಬಿಕೆಯ ತಕ್ಷಣವೇ ಆಗಬೇಕಾಗಿದ್ದರೂ, ಅದು ಅಷ್ಟೇಂದು ಲೀತಿಯ ಅವನರದಲ್ಲಿ ಅಗುವ ಅವಶ್ಯಕತೆ ಇರಲಿಲ್ಲ. ಹೂಣಿಬಿಕೆಯ ಲೀತಿಯ ಒಂದು ಮಾದಲ ಹಾತದ ಅಂಶವಾಗಿದೆ ಎಂಬುದು ಕಂಡುಬರುತ್ತದೆ. ಯಾವುದೆ ಅಜರಣಿಗಳ ಇಲ್ಲದ ಹೂಣಿಬಿಕೆಯ ಶಾಖಾಯನ್ನು ಹಾಣಿಡುವಿಕೆಗೆ ನಮಾನವಾಗಿದೆ (ಯರಬಿಯ 22:19).

ದುರಂತವು ಅಂತ್ಯವಾಗಿಲ್ಲ, ಏರಡನೆಯ ಅಂತ ಇನ್ನೂ ಬರಬೇಕಾಗಿದೆ. ನಹ್ಯೇರಳು ಈ ಕುತಂತ್ರದ ಭಾಗಿದಾರಳಾಗಿದ್ದಳು. “ನುಮಾರು ಮೂರುಫಂಟಿಯ ಹೊತ್ತಿನ ಮೇಲೆ ಅವನ ಹೆಂಡತಿಯ ನಡೆದ ನಂಗತಿಗಳನ್ನು ತಿಜಯದೇ ಒಳಗೆ ಬಂದಳ” (ಪಜನ 7). ನಹ್ಯೇರಳು ಅನಸಿಯ ಜೊತೆಯಲ್ಲ ಏಕೆ ಬರಲಿಲ್ಲ? ಬಹುಶಃ ಅನಸಿಯಿನು ಮನೆಯ ಯಜಮಾನನಂತೆ ಹಣವನ್ನು ತೆಗೆದುಹೊಂಡು ಬಂದನು, ಮತ್ತು ಮನಗೆ ಮರಜಿದ ನಂತರ ನಹ್ಯೇರಳಿಡನೆ ಅಲ್ಲ ವಿನು ನಡೆಯಲೇಂಬ ನ್ಯಾರಸ್ಯಕರ ನಂತರಿಯನ್ನು ಹಂಚಿಕೊಳ್ಳಬೇಕೆಂದು ಯೋಜನೆಯಾಗಿತ್ತು, ಯಾವಾಗ ಆತನು ತಕ್ಷಣವೇ ಮನಗೆ ಮರಜಲಲ್ಲವೋ, ಬಹುಶಃ ಅಲ್ಲ ಆತನ ಕಾಣಿಕೆಯ ಬಗೆಗೆ ನಮಾರಂಭ ಮುಂದುವರೆದಿರಬಹುದು ಅಂತೆಯೇ ತಡವಾಗಿರಬಹುದು ಎಂದು ಆಕೆ ಯೋಜಿಸಿರಬಹುದು. ಅದರಂತೆ ಅಲ್ಲ ಹೊಂದಾಗ, ಹೇಗೋಡ, ಅವಜಿಗೆ ಜಿಂತೆಯಾಯಿತು (ಹೆಂಡತಿಯರ ಹೆಚ್ಚಾಗಿ ಮಾಡುವಂತೆ) - ಮತ್ತು ಆತನು ಬರುವುದು ಯಾಕೆ ತಡವಾಗುತ್ತಿದ್ದೇ⁵⁹ ಎಂದು ನೋಡಲು ಬಂದಳ.

ಅವಳ ನಂಡನು ತೀರಹೊಗಿರುವುದನ್ನು ತಿಜಯದೇ ಮೂರು ತಾನುಗಳ ಹೇಗೆ ಕಳೆದಿರಬಹುದು? ಹೇತುನು ಅಲ್ಲ ಉಪಸ್ಥಿತಿದ್ದವಲಿಗೆ ಯಾಲಿಗೂ ವಿನನ್ನು ಹೇಳಿದಿರಲು⁶⁰ ಅಷ್ಟಾಹಿಸಿದ್ದನು - ಇಲ್ಲ ವಿನು ನಂಭಬಿಸಿದೆಯೋ ಅದಲಂದ ಅವರು ಪ್ರಭಾವಿತರಾಗಿದ್ದರು, ಅವರು ಆತನು ವಿನು ಹೇಳಿದನೋ ಅದನ್ನೇ ನಲಿಯಾಗಿ ಮಾಡಿದರು!⁶¹ ಬಹುಶಃ ಹೇತುನು ತುಂಡಿಯಾಬ್ಬಿಲಿಂದ ನಹ್ಯೇರಳಿಗೆ ಹೇಳುವುದನ್ನು ನಿಷೇಧಿಸಿದ್ದನು. ಯಾಕಂದರೆ ಅವಳ ನ್ಯಾರ್

ಈಗ ತಾನು ಹೇಜದ್ದನ್ನು ಕೇಳಬೇಕೆಂದು ಬಯಸಿದ್ದನು, ಮತ್ತು ತಪ್ಪನ್ನು ತಿದ್ದಿಕೊಳ್ಳಲು⁶² ಎಲ್ಲ ಅವಕಾಶವು ಅವಳಿಗೆ ಕೊಡಲ್ಪಟ್ಟತು. ಯಾವುದೇ ಲಿತಿಯಲ್ಲ, ತನ್ನ ಗಂಡನಿಗೆ ಏನು ಸಂಭವಿಸಿದೆ ಎಂಬುದರ ಬಗೆಗೆ ಆಷ್ಟಯೇದಿಂದ, ಬಂದ ಅವಶು ಕೊಣಿಯನ್ನು ಪ್ರವೇಶಿಸಿದರೆ, ತನೇನು ಸಂಭವಿಸುತ್ತದೆ ಎಂದು ಅವಳಿಗೆ ಅಲಿವಿರಲಿಲ್ಲ.

ಅವಶು ಕೊಡು ನ್ನಳವನ್ನು ತಲುಹಿಡಾಗ ಅವಶೇಷ ಹೇಜದಳು? ಬಹುಶಃ ಇದು ಈ ಲಿತಿಯಾಗಿತ್ತು: “ನಿಮ್ಮುಳ್ಳ ಯಾರಾದರೂ ನನ್ನ ಗಂಡನನ್ನು ಕಂಡಿದ್ದಿರಾ? ಅನನ್ನಿಯನು ಮನೆಯನ್ನು ಜಿಷ್ಟು ಹೊಗಿ ಮೂರು ತಾನಾಯಿತು. ನನಗೆ ಜಿಂತಯಾಗಿದೆ!” ಅವಶೇಷನು ಹೇಜಾ, ಆಕೆಯ ಮಾತಿಗೆ ಹೇತುನು ಹೆಚ್ಚೆನೂ ಮಾತನಾಡಲಿಲ್ಲ. ಆದರೆ ಅಕೆ ಮಾಡಿದ ಕಾಯೀಗಳಿಗೆ ಶ್ರವಿತ್ತಿಯ ವ್ಯಾಪಕದಿಸಿದನು. ಹೇತುನು ಆಕೆಯನ್ನು ನೋಡಿ⁶³ “ನಿಂದು ಆ ಹೊಲವನ್ನು⁶⁴ ಮಾಲಿದ್ದು ಇಷ್ಟೇ ಹಣಕ್ಕೂ? ⁶⁵ ನನಗೆ ಹೇಜು” ಎಂದನು (ಪಜನ 8ಎ). ಬಹುಶಃ ಅತನು ಅಲ್ಲಯೇ ನೆಲದ ಮೇಲೆ ಜಿದ್ದಿರುವ ಹಣದ ರಾಶಿಯನ್ನು ಸೂಜಿಸಿರಬೇಕು.

ಆತನ ತ್ವಾಯಿ ಬಹುಶಃ ನಷ್ಟೇರಿಂಗಾಗಿ ಎಂಥ ಆಷ್ಟಯಾದಾಯಕವಾಗಿರಬಹುದು. ಆಕೆಯ ತನ್ನ ಗಂಡನನ್ನು ಹುಡುಕಿಕೆಂಡು ಬಂದಿದ್ದಳು. ಆದರೆ ಅವಶು ತಪ್ಪು ಕೊಡುಗಾಗಿ ತ್ವಾಯಿನಲ್ಪಟ್ಟಳು! ನಾನು ನೆಸಿನುತ್ತೇನೆ ಅವಶ ಹೃದಯವು ಓಡಲಾರಂಭಸಿತು. ಅವಶು ಹೀಗೆ ಯೋಜಸಿರಬಹುದು, “ಇಂತ್ಯಾ ಕೆಲ ನಂಗತಿಗಳ ನಲಯಾಗಿಲ್ಲ!” ಬಹುಶಃ ಅವಶು ಅಲ್ಲ ನಡೆದ ಸಂಗತಿಯ ಸುಜವು ಸಿಗುವುದೇನೋ ಎಂದು ಹುಡುಕಲು ಸುತ್ತಲಿಗ ನೋಡಿದಳು. ಆದರೆ ಅವಶನ್ನೇ ನೋಡಲ್ಪ್ರಿದ್ದ ಜನರ ಮುಖಗಳಿಂದ ಯಾವ ಸೂಜನೆಯೂ ಬರಲಿಲ್ಲ, ಅವಶ ಈ ಕರ್ತವರ್ತನಕಾಗಿ ಹಣ್ಣಾತ್ಮಾಪಹಡುವ ಮತ್ತು ಒಪ್ಪಿಕೊಳ್ಳುವ ಅವಕಾಶ ಅವಜಗಿತ್ತು (8:22; 1 ಯೋಹಾನ 1:9), ಆದರೆ ಗರವು ಅವಶನ್ನು ಅವಶ ಹಾರವನ್ನು ಒಪ್ಪಿಕೊಳ್ಳಲು ಇಡಲಿಲ್ಲ. ಮೊಂಡುತನದಿಂದ ಅವಶು ಉತ್ತರಿಸಿದಳು “ಹಾದು, ಇಷ್ಟೇ ಹಣಕ್ಕೆ” ಎಂದು (ಪಜನ 8ಇ).

ಹೇತುನು, ದುಖಪೂರಿತವಾಗಿ ತನ್ನ ತಲೆಯಲ್ಲಾಡಿಸುತ್ತಿರುವಂತೆ ಹೇಜದನು “ನಿಂಬಿಬ್ಬಿರು⁶⁶ ಕರೆನ ಆತ್ಮನನ್ನು ಪರಿಣ್ಣಿಸುವುದಕ್ಕೆ⁶⁷ ಯಾಕೆ ಒಡಂಬಣ್ಣಿಲ್ಲ” (ಪಜನ 9ಎ). ಆನನ್ನಿಯ ಮತ್ತು ನಷ್ಟೇರಿಂಗಾಗಿ ಕರೆನ ಆತ್ಮನನ್ನು “ಪರಿಣ್ಣೆಗೆ ಒಡ್ಡುವ” ಯಾವ ವಿಜಾರಣ್ಣ ಇರಲಿಲ್ಲ. ಅವರ ಉದ್ದೇಶಪೆಂದರೆ ಪ್ರಶಂಸನಪಡಕೊಳ್ಳಬೇಕು ಮತ್ತು ತಪ್ಪು ಬೆನ್ನುಜಪ್ಪಲಿನಬಹುದೆಂದು ಅಂತಿಸಿದ್ದರು. ಹೀಗೂ, ಅವರ ಈ ಕ್ರಾಯೋರಿಕ ಪರಿಣಾಮದ ತೀಯಿಯು “ದೇವರಾತ್ಮನನ್ನು ಪರಿಣ್ಣೆಗೆ ಒಡ್ಡಿದಂತೆ” ಎಂಬುದನ್ನು ನಷ್ಟೇರಿಂಗು ಅಲತುಕೊಳ್ಳಬೇಕು ಎಂದು ಹೇತುನು ಬಯಸಿದ್ದನು!

ಕರೆನ ಆತ್ಮನನ್ನು ಪರಿಣ್ಣೆಗೆ ಒಡ್ಡುವುದು ಎಂಬುದರ ಅರ್ಥವನ್ನು ಅಲತುಕೊಳ್ಳುವುದಾದರೆ, ಅರಣ್ಯದಲ್ಲದೆ ಇನ್ನಾಯೇಲರು ತಪ್ಪು ಬುದ್ಧಿಪೂರವಕವಾದ, ಮೊಂಡುತನದಿಂದ, ಮತ್ತು ಅಭಿಧೇಯತೆಯಿಂದ ದೇವರ ಸಹನೆಯನ್ನು ತಿರುಗಿ ತಿರುಗಿ ಪ್ರಯೋಧಿಸಿದರ ಬಗ್ಗೆ ಯೋ ಜಿಸಿಲ (ಬಿಂಬಿಂಜನಕಾಂಡ 17:2; ಧರ್ಮಾರ್ಥದೇಶಕಾಂಡ 6:16) ಮನಗೆ ಸಂಭಂಧಿತ ವಾದ ಮಾತುಗಳನ್ನು ಹೇಜಿಪುರಾದರೆ, ಬುದ್ಧಿಪೂರವಕ ಮಗುವು ತಂದೆತಾಯಿಗಳ ತಾಳೈಯನ್ನು ಪರಿಣ್ಣೆ ಮಾಡುವುದನ್ನು ಯೋಜಿಸಿಲ!

ದೇವರನ್ನು ಪರಿಣ್ಣೆಗೆ ಒಡ್ಡುವುದು ಇದರಭ್ರ ದೇವರನ್ನು ತಣಾನಂತೆ ಮಾಡುವದು - ದೇವರು ತಾನೇನು ಹೇಜಿತ್ತಾನೇನೋ ಅದನ್ನು ನಿಜವಾಗಿಯಾ ಎಷ್ಟರಮಟ್ಟಿಗೆ ಮಾಡುತ್ತಾನೆ ಎಂಬುದನ್ನು ಪರಿಣ್ಣಿಸುವುದು ಆಗಿದೆ. ಯೇನು ಸ್ವೇತಾನಂಸಿಂದ ಶೋಧಿಸಲ್ಪಟ್ಟಿರುವಾಗ, ಸ್ವೇತಾನಂಸು ಅತನಿಗೆ ದೇವಾಲಯದ ಎತ್ತರದ ಶಿಲರದ ಮೇಲಿಂದ ಧುಮುಕಲು, ಮತ್ತು ದೇವದೂತರು ಆತನು ಜೇಜದಂತೆ ಕಾಯುವರು ಎಂದು ಸೂಜಿಸುತ್ತಾನೆ. ಆಗ ಯೇನು ಧರ್ಮಾರ್ಥದೇಶಕಾಂಡ 6:16ರ ವಜನವನ್ನು ಇಲ್ಲ ಚ್ಯಾಪ್ಯಾನಿಸುತ್ತಾನೆ: “ನಿನ್ನ ದೇವರಾದ ಯೇಹೇವನನ್ನು ಹಣಿಣಿಸಬಾರದು” (ಮತ್ತು ಹೇಜದ್ದ ನನ್ನದು). ದೇವರ

ಬಾಗ್ನಾನಗರಗಳನ್ನು ಹಲೆಕ್ಕಿನುವದು ನಂಜಿಕೆಯ ಕೊರತೆಯನ್ನು⁶⁸ ತಿಜನುತ್ತದೆ ಎಂದು ಯೀಣುವುಬಲ್ಲವನಾಗಿರುತ್ತದೆ.

ಪೇತ್ರನ ಮಾತುಗಳು ಅನನ್ನಿಯ ಸಹ್ಯರ್ಥಕ ಹಾಡವು ಎಷ್ಟು ಗಂಭಿರವಾಗಿತ್ತೇಂದು ಒತ್ತಿ ಹೇಳುತ್ತವೆ - ಮತ್ತು ಹಾಡವು ಬಹಿರಂಗಮೇಳಿಸುವಷಟ್ಟು ಮತ್ತು ಶಿಕ್ಷಣೆ ಒಳಪಡಿಸುವಷಟ್ಟು ಯಾಕೆ ಮಹಷ್ಯ ಹೊಂದಿದೆ. ಒಬ್ಬ ಬಾಷ್ಟಕಾರರು ನೂಡಿಸುತ್ತಾರೆ:

ಹಾಡದ ಕೃತ್ಯಕ್ಕೆ ಯಾವುದೇ ಭಯಿಂಕರವಾದ ಹಲಣಾಮಗಳು ಇಲ್ಲದೇ ಹೊಂದರೆ, ವಿಶ್ವಾಸಿಗಳಿಗೆ ವಂಜನೆಯು ಗೋತ್ತುದಾಗಾಗ್⁶⁹ ವಿಶ್ವಾಸಿಗಳಲ್ಲ ಅದರ ಹಲಣಾಮವು ಬಹಳ ಗಂಭಿರವಾಗುತ್ತದೆ. ಅರ್ಜುಮಾಟಿಕರನ್ನು ಲಾಭದಾಯಕವೆಂದು ಕಾಣುವುದು ಮಾತ್ರವಲ್ಲ ಅತ್ಯಂತ ವಂಜನೆ ಮಾಡುವುದೂ ನಾಧ್ಯ ಎಂಬ ನಿಣಯವೂ ಕಾಡ ಸಮುದ್ರಿ ಆಗುತ್ತದೆ. ದೇವರು ಎಂದಿಗೂ ಇಂಥ ಕರ್ಪರವನ್ನು ಮತ್ತು ವಂಜನೆಯನ್ನು⁷⁰ ಸಹಿಸಿ ಎಂಬುದರಲ್ಲ ಎಷ್ಟುಷ್ಟು ನಂಬಿಯ ಬಾರದ ಹಾಗೆ ಇದನ್ನು ಮೇಲೆಂಬ್ರೂಷ ದಳ್ಳಿಯೇ ಸಲಹಡಿಸುವುದು ಬಲು ಅವಶ್ಯಾಗಿದೆ.

ಅನನ್ನಿಯ ಸಹ್ಯರ್ಥಕ ನುಷ್ಟು ಭಯಿಂಕರವಾದ ಗುಹ್ಯಪಾದ ಬಂಡೆಯಾಗಿದ್ದು ಇದು ನಿಜವಾಗಿಯೂ ಅದಿ ನಭೆಯ ಮೇಲೆ ಆತಂಕವನ್ನು ಬಡ್ಡಿತು. ಅವರ ಹೊಣತನವು ಯಶಸ್ವಿಯಾಗಿದ್ದರೆ, ಹಲಿಂದ್ರಾತ್ಮಾನಿಂದ ನಡೆಸಲ್ಪಡುತ್ತಿದ್ದ ಅಪೋನ್ತಲರು, ನಡೆಸಿಕೊಂಡು ಬಂದ ವಿಶ್ವಾನಾಹಂತೆ ಮತ್ತು ಅಧಿಕಾರಗಳು ಶ್ರುತಿಗಳಲ್ಲಿ ಮುಖುಗಿಹೊಳ್ಳುತ್ತಿದ್ದರು ಮತ್ತು ನಭೆಯು ಹಲಣಾಮಕಾಲಿಯಾದ ನಾಯಕತ್ವವಿಲ್ಲದೇ ಜಧ್ವ ಹೊಳ್ಳುತ್ತಿತ್ತು!

ಅವರ ತಂತ್ರಪು ಯಶಸ್ವಿಯಾಗಿದೆ ಹಾಗೆ ದೇವರು ಅದನ್ನು ನೋಡಿಕೊಂಡನು. ಸಹ್ಯರ್ಥಕ ತನ್ನ ಹಾಡಕ್ಕೆ ಹಞ್ಚಾತ್ತಾಪತಕತ್ವದ ಸಂದರ್ಭವನ್ನು ಸಿರಾಕಲಸಿದಳು. ದುಃಖತನಾದ ಹೇತುನು ಅಕೆಗೆ ಹೇಳಿದನು: “ಆಗೋ, ನಿನ್ನ ಗಂಡನನ್ನು ಹೂಡಿಟ್ಟುವರು ಬಂದು ಬಾಗಿಲಳ್ಳ ಕಾಲಣಿದ್ದಾರೆ,⁷¹ ನಿನ್ನನ್ನು ಹೊಡ್ದಿಯ್ದಾರು” (ಪಜನ 9ಇ). ಅಭಾರತಗಳ ಮೇಲೆ ಅಭಾರತಗಳ ಹಿಂಬಾಳಸಿದವು! ಅವಶ ಗಂಡನು ಸತ್ಯದ್ವಾರ್ಪಣೆ ಮಾತ್ರವಲ್ಲ, ಅತನು ಈಗಾಗಲೇ ಹಾಡಿಡಲ್ಪಟ್ಟಿದ್ದಾನೇ; ಮತ್ತು ಆಕೆಯು ಭಯಬುಕ್ತಿ ಆಷ್ಟುಯಾದ್ದರಿಂದ ಮರಣದ ಶಿಕ್ಷಣೆಯನ್ನು ಆಕೆಯು ಪಡೆಯಾಡ್ದಾಳೆ!⁷²

ಈ ನಾಲಿ ಹೇತುನು ವಿನನ್ನು ನಿಲಿಟ್ಟಿನಬೇಕೇ ಆತಸಿಗೆ ಗೋತ್ತಿರಿತಲ್ಲ (ಯಿನು ಸಂಭವಿಸಿತು ಎಂಬುದನ್ನು ಮನನ ಮಾಡಲು ಆತಸಿಗೆ ಮೂರು ತಾನುಗಳ ಅವಧಿಯು ಇತ್ತು⁷³), ಸಹ್ಯರ್ಥಕ ಮರಣವು ಹೇತುನಿಂದ ಶ್ರವೇಣಿನಲ್ಪಡಲಲ್ಲ ಅದರೆ ದೇವಲಂದ ಎಂಬುದನ್ನು ನಾನು ಒತ್ತಿ ಹೇಳುತ್ತೇನೆ.

ಹಾಡಲೆ ಆಕೆಯು ಅವನ ಹಾಡಗಳ ಮುಂದೆ ಜಧ್ವ ಕೂಣಿಟ್ಟಾಗು. ಆ ಯೋವನನ್ನರು ಒಂದೆ ಬಂದು ಆಕೆ ಸತ್ಯಿಯದನ್ನು⁷⁴ ಕಂಡು ಆಕೆಯನ್ನು ಹೊತ್ತುಕೊಂಡು ಹೊಗಿ ಗಂಡನ ಮಗ್ಗಲಳ್ಳ ಹೂಡಿಟ್ಟಾಗು. ಮತ್ತು ಸರ್ವಸಂಭಿಗೊ ಈ ನಂಗತಿಗಳನ್ನು ಕೇಳಿ ದವರೆಲ್ಲಿಗೂ ಮಹಾಭಯಹಿಡಿಯಾಗಿ (ಪಜನಗಳ 10, 11).

ಲೂಕನು “... ಮತ್ತು ಸರ್ವಸಂಭಿಗೊ ಈ ನಂಗತಿಗಳನ್ನು ಕೇಳಿದವರೆಲ್ಲಿಗೂ ಮಹಾಭಯಹಿಡಿತು” ಎಂಬುದನ್ನು ಒತ್ತಿ ಹೇಳುತ್ತಾನೆ. ವೇಯವೋತ್ತಾನ ಭಾಷಾಂತರವು ಹೇಳುವುದೆನೆಂದರೆ ಅವರು “ಬಿಸ್ಕಿತರಾದರು”⁷⁵ ಎಂದು. ಬೇಕೆ ಹೇಳುವಂತೆ ಅವರು “ಭಯಜಿತರಾದರು”⁷⁶ ಎಂದು. ಲೂಕನು, ನಿಜವಾಗಿ, ಹಿಂಗೆ ಆತನ ಕೇಳುಗಾರು ಆ ನಂಗತಿಯನ್ನು ತಟ್ಟಿಸಿಕೊಳ್ಳಬಾರದೆಂದು ಏರಡು ನಾಲಿ ಭಯದ ಬಗೆಗೆ ನೂಡಿಸಿದ್ದಾನೆ (ಪಜನಗಳ 5, 11)! ದೇವರು ಹಾಡದ ಬಗೆಗೆ ಗಂಭಿರವಾಗಿದ್ದಾನೆ ಮತ್ತು ಜನರು ಅದನ್ನು ಅಲಂಕುಕೊಳ್ಳಬೇಕು! “ಯಾವುದೆ ಭ್ರಮೆಯ ಅಡಿಯಲ್ಲಿರಬೇಡ” ಎಂದು ಹೊಂದಿರುತ್ತಾನೆ.

“ಸೀನು ದೇವರಿಗೆ ಮೊಲನಗೊಳಿಸಲಾಲ್” (ಗಲಾತ್ 6:7; ಹಿಂದ್ರೀ ಭಾಷಾಂತರ: ಒತ್ತಿ ಹೇಳಿದ್ದು ನಷ್ಟಿದ್ದು). ಈ ಲೀಟಿಯಿಲ್ ಮಾಡುವ ಪ್ರಯತ್ನವು ನಮಗೆ ತಕ್ಷಣ ಹೊಡಿಯುತ್ತದೆ!

ಲೂಕಾನು ಬರಿದ ಪ್ರಕಾರ ಎಲ್ಲಿಗೂ ಭಯ ಕಿಡಿಯತು ಎಂದು, ಅತನು ಅಲ್ಲ ನಾದೆಂದೂ ಈ ಹಿಂದೆ ಪುನ್ರಕರ್ತವ್ಯ ಕಾಣದ ಮಹತ್ವದ ಹರವನ್ನು ಬಿಂಬಿಸ್ತಾನೆ:⁷⁷ ಆ ಹರವು “ನಭೇ” ಅಗಿದೆ.⁷⁸ “ನಭೇ” ಎಂಬುದು ಗ್ರಿಕೋಪದದ ಸಂಯುಕ್ತಪದವಾದ ಎಲ್ಲೇನ್ನೇ ಎಂಬುದಲಿಂದ ಭಾಷಾಂತರಗೊಂಡಿದ್ದ ಇದರ ಅಕ್ಷರಸಹ ಅರ್ಥವು “ಕರೆಯಲ್ಪಟ್ಟವರು”⁷⁹ ಎಂದಿದೆ. ಎಲ್ಲೇನ್ನೇ ಗುಂಪನ್ನು (ಸಭೆ) (ಯಾವುದೇ ಗುಂಪಿನ ಜನರು ಕೂಡಿಬಿರುವುದೇ ಅಗಿದೆ: 19:32, 39, 41) ನೂಡಿನುಪುದಕ್ಕೆ ಬಳಣಲ್ಪಡುವುದೇ ಅಗಿದೆ. ಶೈತ್ಯರಳಿ ಹೇಳೋಣ, ಎಲ್ಲೇನ್ನೇ ವಿಷೇಶವಾದ ಅರ್ಥವನ್ನು ಹೊಂದಿದೆ: ದೇವರ ವಿಷೇಶವಾದ ಜನರು - ಜಗತ್ತಿನಿಂದ ಕರೆಯಲ್ಪಟ್ಟವರು ಮತ್ತು ಯೇಸುವಿನನೇಡನೆ⁸⁰ ಹೊನ ನಂಬಂಧಕ್ಕಾಗಿ ಕರೆಯಲ್ಪಟ್ಟವರು ಎಂದು ನೂಡಿನುಪುದಾಗಿದೆ. ಅಪ್ರೋನ್ತಲರ ಕೃತ್ಯೇರಳಿ ಈ ಹರವು ತೆಲನಾಲ ದೇವರು ಕರೆದ ಎಲ್ಲ ಜನರನ್ನು ನೂಡಿನಲು ಬಳಣಲ್ಪಟ್ಟಿದೆ (20:28) ಮತ್ತು ತೆಲನಾಲ ಅವರ ಒಂದು ಸ್ಥಿರಳಿ ಇರುವ ಜನರ ಗುಂಪು ಅಗಿತ್ತು (ಅಂದರೆ ಒಂದು ಸಭೆ: ನೋಡಿಲ 8:1; 11:22; 13:1).⁸¹

“ನಭೇ” ಎಂಬ ಹರವು ಲೂಕಾನಿಂದ ನೇಲಿನಲ್ಪಟ್ಟಿದ್ದು ನಡೆದ ನಂಗತಿಯು ಕೇವಲ ಹೊರಿಗನವರಿಗೆ ಮಾತ್ರ ಒಂದು ಹಾರವಾಗಿರದೆ: ಇದು ನಭೇಯಿಲ್ಲರುವ ನಮಗೂ ಒಂದು ಹಾರವಾಗಿದೆ! ಸಭೇಯ ಸದಸ್ಯರಾದ ನಾವು ಅನನ್ನಿಯ ಮತ್ತು ಸಹ್ಯರ್ಥ ಸಮಾಧಿಗಳನ್ನು ಘುಜ ವಿಲಿನದೇ ನೋಡಲು ನಾಧ್ಯವೇ? ಹೇಳೋಣ, ದೇವರು “ದೊಡ್ಡದೆಂದು ಕರೆಯಲ್ಪಡುವ” ಹಾರಕ್ಕಾಗಿ ಅ ದಂಪತ್ತಿಗಳನ್ನು ಹೊಡಿಯಾಲ್ಲ. ನಾನು ತಿಳಿದಂತೆ ಅವರು ಕೊಲೆ, ಕಳ್ಳತನ, ವೃಜಭಾರ, ತುಡುಕ ಅಥವಾ ಮಾದರ ವಸ್ತುಗಳ ನೇವನೆಯಂತಹ ತಕ್ಷನ್ನು ಮಾಡಿರಿಲ್ಲ, ಅವರು ನಭೇಯಿಲ್ಲ⁸² ಕೇವಲ ನುಳ್ಳನ್ನು ಹೇಳಿದ್ದರು. ಹೀಗಾಗಿ ಜನರು ತಾವು ಅವಲಿಗಿಂತ ಶೈಷ್ಟಿಯ ಅಂದುಹೊಂಡಿದ್ದರು. ನಾವು ಹಾಗೆ ಎಂದಾದರೂ ಹಾಗೆ ಮಾಡುವೆಂಬಾ? ನಮ್ಮೀಲ್ಲ ಯಾರಾದರೂ ಯಾಲಿಗಾದರೂ “ನಾನು ನಿನಗಾಗಿ ಷಾಫಿತ್ ನ್ನಿದ್ದೇನೆ” ಎಂದು ಹೇಳುತ್ತೇವೆ ಯಾ - ಇಲ್ಲ, ನಾವು ಆ ವೃತ್ತಿಯ ಬಗೆಗೆ ಷಾಫಿತ್ ನಲ್ಲಿ ಯೋಜನೆ ಮಾಡಿರುವುದಿಲ್ಲ ಅದರೆ ನಾವು ಇದ್ದುಢಿಕ್ಕಿಂತ ಹೆಚ್ಚು ಆತ್ಮಿಕರು ಎಂದು ತೋಲಿನಲ್ಲ ಹಾಗೆ ಮಾಡುತ್ತೇವೆ. ನಮ್ಮೀಲ್ಲ ಯಾರಾದರೂ ಅನ್ನತೇಯಿಲ್ಲದ್ದಾಗ “ಸೀನು ಮನೆಗೆ ಬಂದಿದ್ದೀರ್ಯಾ? ನಾನು ನಿನ್ನನ್ನು ನೋಡ ಬಯಿಸಿದ್ದೀ!” ಎಂದು ಹೇಳಿದ್ದಿದೆಯಾ ಇಲ್ಲ - ನಿಜವಾಗಿಯೂ ನಮಗೆ ಆ ವೃತ್ತಿಯನ್ನು ನೋಡುವ ಯೋಜನೆಯು ಇರುವುದಿಲ್ಲ. ಅದರೆ ನಾವು ನಮ್ಮನ್ನು ನಾವು ಯೋಂಗ್ರೇಂದು ತೋಲಿಸಿ ತೋಳ್ಳಿಪುದಕ್ಕಾಗಿ ಆ ಲೀತ ಹೇಳುತ್ತೇವೆ?

ಅನನ್ನಿಯ ಮತ್ತು ಸಹ್ಯರ್ಥ ಸಿಧಿಷ್ಟ ಹಾರ ಎಂದರೆ ಅವರು ತಾವು ಕೊಡುವುದರ ಬಗೆಗೆ ನುಖರಿದ್ದು ದೇವರ ಸಭೆಗಾಗಿನ ಶಾಷ್ಟಿ ಪದಕ್ಕಾಸಿನ ವೃಷಣ್ಯಯ ಹೇಳಾಗಿದೆ ಅಂದರೆ ನಮ್ಮೀಲ್ಲ ಪ್ರತಿಯೊಬ್ಬರು “ಪೃದ್ದಿ” ಯಾಗುತ್ತಿರುವಾಗ ಸಂತೋಷದಿಂದ ಮತ್ತು ಉದಾರದಿಂದ ಪ್ರತಿವಾರದ ಹೊದಲನೆಯ ದಿನ ನಾವು ಕೊಡುವ ಕಾಣಿಕೆಯಂದಲೇ (1 ತೋಲಿಂಧ 16:2; 2 ತೋಲಿಂಧ 9:6-13). ನಾವು ನಮ್ಮ ಸಂಗ್ರಹವನ್ನು ತಟ್ಟಿಯಲ್ಪಟ್ಟಾಗ, ಈ ಕೆಳಗಿನಂತೆ ನಾವು ನೂಡಿನ್ನಿಲ್ಲವೋ “ನಾವು ಕೊಡಬೇಕಾದದನ್ನು ನಾವು ಕೊಡುತ್ತಾ ಇದ್ದೇವೆ; ನಾವು ಹೇಗೆ ಅಜವ್ಯಾದಿ ಹೊಂದಿದ ಹಲಮಾಣದಷ್ಟು ನಾವು ಕೊಡುತ್ತಾ ಇದ್ದೇವೆ ಅದು ಅಗಿದಿದ್ದರೆ?” ಹೇಗೆ? ನಮ್ಮೀಲ್ಲ ಯಾರಾದರೂ ನಮ್ಮ ಕೊಡುವುದರ ಬಗೆಗೆ ನುಳ್ಳನ್ನು ಹೇಳ ನಾವು ದೊಡ್ಡಿಗಾಗಿದ್ದೇವೆಯೋ?⁸³

ಅದು ನಮಗೆ ವಿನಿತವಾದ ಪ್ರಶ್ನೆಯೊಂದನ್ನು ತರುತ್ತದೆ: ದೇವರು ಅಪ್ರೋನ್ತಲರ ಕೃತ್ಯಗಳ ರೀತಿ ಹಾರದ ಜೊತೆ ವೃತ್ತಪರಿಸಿದಂತೆ ಇನ್ನೂ ನಭೇಯ ಜೊತೆ ವೃತ್ತಪರಿಸಿದ್ದಾಗಿನ್ನೋಣ? ಅಂತಹ ಒಂದು ಪ್ರಕರಣ ಇದ್ದಿದ್ದಾದರೆ, ಜರ್ಜಿನ ಅಡಿಯ ಭಾಗದಲ್ಲ ನಮಗೆ ನಮಾದಿ

ಇರುವದು ಅವಶ್ಯಕಿದೆ, ನಾವು ಮಾರಣ ಸಿಯನ್‌ನನ್ನು ಜಜೆನ್ ಸಿಬ್ಬಂದಿಯಲ್ಲ ಇಡಬೇ ಕಾಗುವದು, ಮತ್ತು ಹಾಣಿದುವ ನೇಮೆಗಾಗಿ⁸⁴ ಹೆಚ್ಚಿನ ಕಿರಣಗಳನ್ನು ನೇಮುತ ಮಾಡಬೇ ಕಾದು ನಂಗೆ ಅವಶ್ಯಕಿದೆ!

ಅಂದು ದೇವರು ಅನನ್ನಿಯ ಮತ್ತು ನಷ್ಟೀರ ಪ್ರಕರಣದಲ್ಲ ಹಾಷದ ವಿಷಯದೂಡನೆ ವ್ಯವಹರಿಸಿದಂತೆ ಇಂದು ವ್ಯವಹರಿಸಲಾರನ್⁸⁵ - ದೇವರು ಹಾಷದ ಬಗೆಗೆ ಯಾವುದೇ ಲಿತಿಯಲ್ಲ ಲಭ್ಯಭಾವನೆ ತಾಜಾದ್ವಾನೆ ಎಂಬ ವಿಜಾರಕ್ತೆ ನಮ್ಮನ್ನು ನಡಿಸಿ ಇದು ನಮ್ಮನ್ನು ನಿರ್ದಾರಿಸಿದ್ದೆ ತೆಗೆದುಕೊಂಡು ಹೋಗುತ್ತಾಡು!

ಮುಯ್ಯಿಗೆ ಮುಯ್ಯಿ ತೀರುವದು ನನ್ನ ಕೆಲನ, ನಾನೇ ಪ್ರತಿಥಿತವನ್ನು ಕೊಡುವೆ ನೆಂದು ಹೇಳಿದಾತನನ್ನು ಬಲ್ಲಿನು: ಇದಲ್ಲದೆ ಕರೆನು ತನ್ನ ಜನರ ನಾಯಕವನ್ನು ವಿಜಾಲಿಸುವನೇಂತಲೂ ಹೇಳಿಯದೆ. ಜೀವನ್ಸ್ವರೂಪನಾದ ದೇವರ ಕ್ಯಾರ್ಯಲ್ಲ ಸಿಕ್ಕು ಜೀಳುವದು ಭಯಂಕರವಾದದ್ದು (ಇತಿಯ 10:30, 31).

ಅದಕಾರಣ ... ನಾವು ಕೃತಜ್ಞತೆಯಳ್ಳಿವರಾಗಿದ್ದ ಅತಸಿಗೆ ನಮಹಕವಾದ ಆರಾಧನೆಯನ್ನು ಭಕ್ತಿಯಂದಲೂ ಭಯದಿಂದಲೂ ಮಾಡೋಣ: ಯಾಕೆಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ವಾನೆ (ಇತಿಯ 12:28, 29)!

ಪುಂಜಾ ಜೀರ್ಣಾರಿಗುವದು ಮುಂದಿದೆ! (೧೨:೧೨-೧೪)

ಅನನ್ನಿಯ ಮತ್ತು ನಷ್ಟೀರ ಕಥೆಯನ್ನು ಮುಗಿಸುವ ಮುನ್ನ ನಭೆಯ ಶಿಸ್ತಿನ ಬಗೆಗೆ ಮಾತನ್ಯಾದರೂ ಆಡುವದು ಅವಶ್ಯ ಎಂದೆನಿನುತ್ತದೆ. ಇತಿಜಿನ ದಿವಸಗಳಿಗೆ⁸⁶ ಎಲ್ಲಡೆ ಪ್ರಕರಣವಲ್ಲಿಟ್ಟ ನಾಯಕಾಲಯದಲ್ಲ ಹಾಡಿದ ದಾವೆಗಳ ಹಿನ್ನಲೆಯಲ್ಲ ನಭೆಯ ನಾಯಕರುಗಳು ಯೆಂನು ಆಚ್ಚಿ ಮಾಡಿದ ಶಿಸ್ತನ್ನು ಅನುಷ್ಠಾನಗೊಳಿಸುವುದಕ್ಕೆ ಹಿಂಜಲಕೆ ಮಾಡುತ್ತಿದ್ದಾರೆ. ಅನನ್ನಿಯ ಮತ್ತು ನಷ್ಟೀರ ಪ್ರಕರಣವು ಜಜೆನ್ ಶಿಸ್ತಿನ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.

ಅಪೋಷ್ಟಲರ ಕೃತ್ಯಾಗಳು 5ರಳ್ಳನ ನಭೆಯ ಶಿಸ್ತಿನ ಪ್ರಕರಣವು ಒಂದು ಮಾದಲ ಪ್ರಕರಣವಲ್ಲ ಎಂದು ನಾನು ಗ್ರಹಿಸಿಕೊಂಡಿದ್ದೇನೆ: ನಭೆಯ ಶಿಸ್ತಿನಲ್ಲ ನಭೆಯವರು ಕ್ರಿಯಾತ್ಮಕವಾಗಿರಬೇಕಾಗಿದೆ (ಪ್ರತಾಯ 18:15-17; 1 ಹೋಲಿಂಥ 5:4, 5). ಅಪೋಷ್ಟಲರ ಕೃತ್ಯಾಗಳು 5ರಳ್ಳ ಅನನ್ನಿಯ ಮತ್ತು ನಷ್ಟೀರ ಜೀವಿತರ ಹಣ್ಣಿಯಂದ ತೆಗೆಯಲ್ಲಿಟ್ಟರು: ನಭೆಯ ಶಿಸ್ತಿನಲ್ಲ ಅಶಿಸ್ತಿನವರು ಅನೇಕ್ಯಾನ್ಯಾತೆಯಂದ ತೆಗೆಯಲ್ಪಡುತ್ತಾರೆ.⁸⁷ ಹೇಳೋಣ, ನಾವು ಅಪೋಷ್ಟಲರ ಕೃತ್ಯಾಗಳು 5ರಳ್ಳ ಮತ್ತು ನಭೆಯ ಶಿಸ್ತಿನ ಮದ್ಯ ಅನೇಕ ಹೇಳಣಿಗೆಗಳು ಇರುವುದನ್ನು ನಾವು ಕಾಣುತ್ತೇವೆ: ನಭೆಯಲ್ಲಿನ ಹಾಷಪು ಶಿಸ್ತಿನಿಗೆ ನೊಳವುಂಟುದಾರುತ್ತದೆ ಕಾರಣವಾಗಿವೆ ಹಾಷದ ಬಗೆಗೆ ನಾವು ಕ್ರಮತೆಗೊಳಿಸಬೇಕ್ಕಿದ್ದರೆ ಇದು ಹರಡುವ ನಾಧ್ಯತೆ ಇದೆ (ನಾಮಾನ್ಯವಾಗಿ ಹರಡೇ ಹರಡುತ್ತದೆ). ಹಳ್ಳಾತ್ಮಾಪರಿಪರಿಗೆ ಶಿಸ್ತಿನ ಅವಶ್ಯಕತೆಯು ಇದೆ - ಅವರ ಒಜಿತದ ದೃಷ್ಟಿಯಂದ ಮಾತ್ರವಲ್ಲ, ಆದರೆ ಸಂಪೂರ್ಣ ನಭೆಯ ಒಜಿಗಾಗಿ.

ಕಡೆಯ ವಿಜಾರಣನ್ನು ನಾನು ಒತ್ತಿ ಹೇಳುತ್ತೇನೆ: ಶಿಸ್ತಿಗೆ ಒಜಿಹಡಿಸುವ ಹಾಥಬಿಕ ಉದ್ದೇಶವು ಸಲಿಯಾದ ಮಾರ್ಗಕ್ಕೆ ತರುವುದೇ ಆಗಿದೆ (1 ಹೋಲಿಂಥ 5:5), ಆದರೆ ಅದು ಸಂಭಿನದೆ ಹೋದರೆ ಏನಾಗುವದು? ಇದು ಅನನ್ನಿಯ ಮತ್ತು ನಷ್ಟೀರ ಪ್ರಕರಣದಲ್ಲ ಇದು ಸಂಭಿನಲ್ಲಿ ಇಲ್ಲ. ಹಿಂದಿದ್ದಾಗ ನಭೆಯ ಶಿಸ್ತಿಗೆ ಏನಾದರೂ ಬೀಳಿ ಇದೆಯಾ? ಹೌದು, ಇದು ದೇಹದಿಂದ ಹಾಷದ ಬೀರನ್ನು ಕಿತ್ತೆಸೆಯುತ್ತದೆ ಮತ್ತು ನಾವು ಯಾವುದರ ಪರವಾಗಿದ್ದೇವೆ ಎಂದು ಇದು ಜಗತ್ತಿಗೆ ತಿಳಣಲ (1 ಹೋಲಿಂಥ 5:1, 6, 7)!

ಶಿಸ್ತಿನ ಕಥೆಯ ಸಂತರ ತ್ವರಿತವಾಗಿ ನಭೆಯ ಬೀಳವಣಿಗೆ ಬಂದದ್ದು ಇದು ಕೇವಲ ಕಾರ್ಕತಾಜೀಯವಲ್ಲ! ಆಕಾನನ ಶಿಸ್ತಿನ ಪ್ರಕರಣವು ಇನ್ನಾರ್ಥಿಯೇಲರ ಹೊಡ್ಡ ವಿಜಯದ

ಫರ್ನೆಯ ಹಿಂಬಾಅನದಂತೆ, ಅನನೀಯ ಮತ್ತು ಸಹ್ಯರ ಶಿಸ್ತಿನ ಫರ್ನೆಯ ಹಲಿಣಾಮವು ನುವಾರೆಯ ದೊಡ್ಡ ಬಿಜಯವಾಯಿತು!

ಇದಲ್ಲದೆ ಅರ್ಥಾತ್ ಕೈಯಿಂದ ಅನೇಕ ಸಾಜಕ ಕಾರ್ಯಗಳ ಅಧ್ಯಾತ್ಮ ಕಾರ್ಯಗಳ ಜನರಲ್ಲ⁸⁸ ನಡೆಯುತ್ತಾ ಇದ್ದರು. ಮತ್ತು ಎಲ್ಲರು ಒಗ್ಗಬಾಗಿ ನೋಲೊಮೇಳಣಿ ಮಂಬಹದಲ್ಲ⁸⁹ ಇರ್ತಿದ್ದರು. ಅವರ ಜೊತೆಯಾಗಿ ಪ್ರಾಣ ವಿಕಾಸ ಪ್ರಾಣ ಮತ್ತು ಇನ್ನು ಎಷ್ಟೂ ಮಂದಿ ಗಂಡನರೂ ಹೆಂಗಸರೂ⁹⁰ ತರ್ಕನಾಲ್ಲ ನಂಜಕೆಯಾಡುವವರಾಗಿ ಅವರ ಮಂಡಾಯಲ್ಲ ನೇಲಕೊಳ್ಳಿದ್ದರು (ಪಜನಗಳ 12-14).

ಶಿಸ್ತಿನ ಹಲಿಣಾಮವನ್ನು ಗಮನಿಸಿಲಿ: (1) ಅರ್ಥಾತ್ ಲರ ಮೇಣದ ಬಿಜ್ಞಾನವು ಕುಂದಿಲ್ಲದೆ ಉಳಿಯಿತು. ಅವರು ಇನ್ನೂ ಹೆಚ್ಚಿನ “ಅಧ್ಯಾತ್ಮ ಕಾರ್ಯಗಳನ್ನು ನೂಜಕಾರ್ಯಗಳನ್ನು” ಮಾಡುವಲ್ಲ ನಮ್ಮರಾದರು. (2) ಸಭೆಯಲ್ಲ ಬಕ್ಕತೆಯ ಮುಂದುವರೆಯಿತು. “ಅವ ರೆಲ್ಲರೂ ಒಗ್ಗಣಿಸಿಂದ ಇದ್ದರು.” (3) “ನಭೆಗೆ ನೇರುವವರಲ್ಲ”⁹² ತಮಗೇನಾದರೂ ಸೀಕ್ಕೆ ತೆಂದು ಆಶಿಸಿ ಸಭೆ ನೇಲಾದವರು ಅದಲಂದ⁹³ ಭಯಾರಸ್ತರಾಗಿದ್ದರು⁹⁴ ಅವರಿಗೆ “ಅವರೊಡನೆ (ನಭೆಯಾಡನೆ) ಹೊಂದಿಕೊಂಡು” ಇರುವುದಕ್ಕೆ ಧೈಯ ವಿರಾಲ್ಲ. (4) ಕೈಸ್ತರಾಗಿದೇ ಇಂದವರೂ ಸಹ ಸಭೆಯನ್ನು ಗೌರವಿಸುವವರಾಗಿದ್ದರು. “ಜನರು ಅವರನ್ನು ಬಹುವಾಗಿ ಕೊಂಡಾಡುತ್ತಿದ್ದರು.” (5) ಇನ್ನೊಂದು ಮಹತ್ವದ ವಿಷಯವೆಂದರೆ ಶಿಸ್ತು ಸಭೆಯನ್ನು ನೋಬಿಗಿಳಿಡು ಮಾಡಿಲ್ಲ. ಅನನೀಯ ಮತ್ತು ಸಹ್ಯರ ದುರಂತಪು ನಿಜ ಬಿಜ್ಞಾಸಿಗಳ ಮೇಲೆ ಎಷ್ಟೂ ಹಲಿಣಾಮಜಂರಾಲ್ಲ. “ಮತ್ತು ಇನ್ನೂ ಎಷ್ಟೇಲ್ಲ ಮಂದಿ ಗಂಡನರೂ ಹೆಂಗಸರೂ ತರ್ಕನಾಲ್ಲ ನಂಜಕೆಯಾಡುವವರಾಗಿ ಅವರ ಮಂಡಾಯಲ್ಲ ನೇಲಕೊಳ್ಳಿದ್ದರು.” (ಒತ್ತಿ ಹೇಳಿದ್ದು ನಷ್ಟುದು.)

ಸ್ವತಾನನ ವಿಫಲವಾದ ನಂತು ಸಭೆಗೆ ಪ್ರಯೋಜನವಾದಂತೆ ಆತನ ನಂಜಿನ ನಫಲತೆಯು ಕೆಡುಕಾಗುತ್ತದೆ! ಸ್ವತಾನನು ಸಭೆಯನ್ನು ಬಿಭಾಗಿಸಲು, ಅವಮಾನ ಮಾಡಲು ಮತ್ತು ಅದನ್ನು ಕೆಳಕ್ಕಿಳಿಸಲು ಬಯಸುವವನಾಗಿದ್ದಾನೆ. ಆದರೆ ಅದು ಬಕ್ಕವಾಗಿಯೇ ಉಳಿಯಿತು. ಪ್ರಶಂಸನೆಗೆ ಅರ್ಹವಾಯಿತು ಮತ್ತು ಬೆಳೆಯುತ್ತಾ ಹೋಯಿತು! ಹೇಗೋಡ, ನಾವು ಮಂದಿನ ಅಧ್ಯಾಯದಲ್ಲ ನೋಡುವ ಹಾಗೆ, ಸ್ವತಾನನು ನಂತ್ರಾಣವಾಗಿ ನಾಶಮಾಡಲ್ಪಟ್ಟಿಲ್ಲ.

ಮತ್ತುಯು

4:32-5:14 ವರೆಗೆ ನಮಗೆ ಸಿಕ್ಕುವ ಹಾಗೆಗಳ ಅನೇಕ: ನಾವು ನಿನ್ನಾರ್ಥಿಗಳಾಗಿರ ಬೇಕೆಂದು ಅ ದೇವರು ಬಯಸುವವನಾಗಿರುತ್ತಾನೆ. ನಾವು ಒಂದಾಗಿರಬೇಕೆಂದೂ ದೇವರು ಬಯಸುವವನಾಗಿದ್ದಾನೆ. ದೇವರು ನಾವು ನಮ್ಮೆ ಜೀವಿತದ ಮೂಲಕ ಸುವಾರೆಯನ್ನು ಬೋಧನೆಯನ್ನು ಬೆಂಬಲನಬೇಕೆಂದು ಬಯಸುವವನಾಗಿದ್ದಾನೆ. ನಾವು ಸಭೆಯ ಸಾಯಕರುಗಳನ್ನು ಗೌರವಿಸಬೇಕು ಎಂದು ಆತನು ಆಶಿಸುತ್ತಾನೆ. ದೇವರು ಆತನನ್ನು ಗೌರವಿಸಬೇಕು ಎಂದೂ ಬಯಸುವವನಾಗಿದ್ದಾನೆ. ನಾವು ಆತನನ್ನು ಪಂಚಿನಲು ನಾಡುಬಿಲ್ಲ ಎಂಬುದನ್ನು ನಾವು ತಿಳಿಯಬೇಕು ಎಂದೂ ಆತನು ಬಯಸುವವನಾಗಿದ್ದಾನೆ, ಯಾಕೆಂದರೆ ಆತನು ಎಲ್ಲವನ್ನು ಬಲ್ಲವನಾಗಿದ್ದಾನೆ ಮತ್ತು ಎಲ್ಲವನ್ನು ನೋಡುವವನಾಗಿದ್ದಾನೆ. ನಾವು ಈ ಅಧ್ಯಾಯದಲ್ಲ ನೋಡುವುದೇನೆಂದರೆ, ನಾವು ಕೈಸ್ತರಾಗಿದ್ದಾಗಲೂ ತಾಡ ಹಾಪ ನಮ್ಮೆ ಜಿಳುವಿಕೆಗೆ ಕಾರಣವಾಗಿದೆ:⁹⁵ ನಾವು ಯಾವಾಗಲೂ ಎಜ್ಜರದಿಂದ ಇರುವ ಅವಶ್ಯಕತೆಯು

ಇದೆ (1 ಕೋಲಂಧ 10:12).

ಎಲ್ಲ ಹಾತಗಳಲ್ಲ ಅಲ್ಲಿ ಗಮನಾರ್ಹವಾದ ಹಾರ ಇದಾಗಿದೆ ಹೇಗೆಂದು, ನಾವು ಯಾಕೆ ಒಂದು ಕೆಲಸವನ್ನು ಮಾಡುತ್ತೇವೆ ಎನ್ನುವರು ನಾವು ಏನನ್ನು ಮಾಡುತ್ತೇವೆ ಎನ್ನುವಷ್ಟು ಮಹತ್ವದ್ದಾಗಿವೆ ಅನನಿಯ ಮತ್ತು ಸಹೀಯರು ಏನನ್ನು ಯೋಜಿಸಿದ್ದರೋ ಅದು ಮೂಲತಹ ವಾಗಿ ಒಳ್ಳೆಯದಾಗಿತ್ತು; ಅವರು ಸಭಿಗೆ ಒಂದು ಗುಣಾತ್ಮಕವಾದ ಕೊಡುಗೆಯನ್ನಾಗಿ ಮಾಡಲು ಯೋಜಿಸಿದ್ದರು. ಅದನ್ನು ಅವರು ಏಕೆ ಮಾಡುತ್ತಿದ್ದಾರೆ, ಹೇಗೆಂದು, ಅದು ಅವರ ಕೊಡುಗೆಯ ಬೆಲೆಯನ್ನು ಸಿರಫ್ ಕೆಗೆಜಿಸಿತ್ತು. ಅವರು ಮನುಷ್ಯರ ಹೊಗಳಿಗೆಯನ್ನು ಉತ್ತರಿಸಿ ಇದನ್ನು ಮಾಡಿದರು - ಹಿಂದಿನ ಅವರ ನುಳ್ಳು, ಅವರ ಕೊಡುಗೆಯನ್ನು ಅದು ಇದ್ದುದ್ದಿಂತ ದೊಡ್ಡದಾಗಿ ಕಾಬಿವರ್ತಂತೆ ಕೂಡಾ ಮಾಡಿತ್ತು.

ದೇವರನ್ನು ಸೇವಿಸಲು ನನ್ನ ಉದ್ದೀಳಗಳ ಯಾವವು? ನಿನ್ನವು ಯಾವವು? ನಾನು ಅತನನ್ನು ಸೇವಿಸುವುದಕ್ಕೆ ಕಾರಣ ನಾನು ಅತನಿಗೆ ಒಟ್ಟಿನಲ್ಲಿಯುವುದೇ ಅಗಿದೆ ಇದು ನಿಲಯೋ? ಅಥವಾ ನಾನು ಅತನನ್ನು ಸೇವಿಸುತ್ತಿರುವದು ಅದಲಂದ ವೀನಾದರೂ ಸಿಕ್ಕುವದು ಎಂದೇ “ಜನರು ನೊಡಬೇಕೆಂದೆ”?

ಹೂಮಾಣಿಕವಾದ ಹಲ್ಲಿಕ್ಕೆಯ ಶಿಫಾರಸುಮಾಡಿದಂತೆ ನಮಗೆ ದೊಡ್ಡ ವೈದ್ಯಲಂದ ದೊಡ್ಡ ಹೃದಯ ಶ್ರಂಜಿಕೆಯೇ ಅವಶ್ಯಕತೆಯ ಇನ್ನು ನಮಗಿದೆ, ಅವರ ಬಗೆಗೆ ಕಾಳಜಿ ತೆಗೆದುಕೊಳ್ಳುವ ಸಮಯವು ಈಗ ಬಂದಿದೆ. ದೇವರು ಅನನಿಯ ಮತ್ತು ಸಹೀಯರಿಗೆ ಹೊಡಿಯ ಹಾಲಿದ ಹಾಗೆ ನಮಗೆ ಮಾಡಲಾರನು, ಆದರೆ ಮರಣವು ಆ ಇಬ್ಬರು ಕರಬಣಿಗೆ ಬಂದ ಹಾಗೆ ನಮಗೂ ಒಮ್ಮೆಲೇ ಬಂದುಜಡಬಹುದು - ಮತ್ತು ಮರಣವು ಬಂದಾಗ, ನಮ್ಮ ನಿಮಾಣಣಕನನ್ನು ಭೇಣಿಯಾಗುವುದಕ್ಕೆ ಬಲು ತಡವಾಗಬಹುದು. ಇದನ್ನು ನಿನ್ನ ಹೃದಯಯಲ್ಲ ಅಜ್ಞಾತವಂತೆ ಬರಿ: “ಜೀವನ್ನರಾಹನಾದ ದೇವರ ಕೃತ್ಯಾಲ್ಯ ಸಿಕ್ಕಿಬಳಿವದು ಭಯಂಕರವಾದದು” (ಅಜ್ಞಿಯ 10:31)!

ಪ್ರಸಂಗದ ಉಷ್ಣಣಿ

ಇಕ್ಕೆ ಅಷ್ಟಾರವರು ಅಪೋನ್ತಲರ ಕೃತ್ಯಾಗಳ 4:32-37ರ ಮೇಲೆ “ಕೊಡುವದು ಮತ್ತು ತೆಗೆದುಕೊಳ್ಳುವದು” ಎಂದು ಕರೆಯಲ್ಪಡುವ ಬೋಧನಾ ಉಪಾಖಣೆಯನ್ನು ಮಂಡಿಸುವವರಾಗಿದ್ದಾರೆ. ಅಧಿಕಾರಿಗಿನ ಬೋಧನೆಯು ಕೃತಾಪೂರ್ವಾಗಿ ಕೊಡುವ ಕೃತ್ಯಾರ ಅವಶ್ಯಕತೆಯ ಬಗೆಗೆ ಮಾತ್ರ ಅಲ್ಲ, ಆದರೆ ಹೇಗೆ ಕೃತಾಪೂರ್ವಾಗಿ ಸ್ವೀಕರಿಸಬೇಕೆಂದು ತೆಗೆದುಕೊಳ್ಳಬೇಕಾಗಿದೆ. ಹಾರದ ಉಪಾಖಣೆಗಳು, ತೃತ್ಯಕ್ಕಾಗಿ, ಅವರ ಜೀವಿತದಲ್ಲಿನ ಅವಶ್ಯಕತೆಗಳನ್ನು ಗುರುತಿಸುವಲ್ಲ, ಯಿರಾಸಲೆಂಬಿನ ಸದಸ್ಯರು ತ್ರಿಯೋಂದನನ್ನು ತೆರೆದಿಟ್ಟಿರು. ನಮ್ಮೆಲ್ಲ ಯಾರೆಂಬ್ಬಿಡ್ಲು ತೀತನಲ್ಲಿಯ ಸಹೋದರ ಮತ್ತು ಸಹೋದರಿಯರ ಅವಶ್ಯಕತೆಗಳನ್ನು ತೆಗೆದುಕೊಳ್ಳಲು ಬಯಸುವಿದಿಲ್ಲ, ಮತ್ತು ಸಭಿಗೆ ಹೊರೆಯಾಗುವ ಯಾವುದನ್ನೂ ಬಯಸಲಾಗಿಲ್ಲ; ಅಥವಾ ನಮಗೇನಾದರು ಕೊರತೆ ಇದ್ದಿಲ್ಲ ಅದನ್ನು ಗವಂದಿಂದ ಹೇಳಿದೆ ಇರಬಾರದು. ನಮ್ಮ ಕೊರತೆಗಳನ್ನು ಹೇಳಿಕೊಂಡಿಲ್ಲ ಸಭಿಯವರು ಸಹಾಯಮಾಡಲು ಒಂದು ಅವಕಾಶ ಒದಗಿಸಿದಂತಾಗುತ್ತದೆ.

ಅಪೋನ್ತಲರ ಕೃತ್ಯಾಗಳ ಪ್ರಸ್ತಾವ ಮೂಲತ ಬೋಧಿಸುವ ಆಸಕ್ತಿದಾಯಕವಾದ ಮಾರ್ಗವು ವೃತ್ತಿಗಳ ತೃತ್ಯಗಳ ಮೇಲನ ಬೋಧನೆಯ ಸರಣಿಯನ್ನು ಬೋಧಿಸುವುದಾಗಿದೆ. ಬಾನ್ಯಾಂಬನನು ಜಿತ್ತಾಕರ್ಶಕನಾಗಿದ್ದನು. ಒಂದನ್ನು ಹೊರತುಪಡಿಸಿ (ಗಳಾತ್ 2:13), ಆತನು ಯಾವಾಗಲೂ ಉದಾಹರಣಾತ್ಮಕ ವೃತ್ತಿಪ್ರದಂತೆ ಕಾಣಿಸಿಕೊಂಡಿದ್ದಾನೆ ಮತ್ತು ಆತನು ಎಲ್ಲರನ್ನು ಶೈಲೇಶ್ವಹಿನುವಂತವನಾಗಿದ್ದನು (15:36-39ರಲ್ಲಿ ಆತನು ನಿಲಯೋ ಅಥವಾ

ಹೌಲನು ನಲಯೋ ಎಂಬ ಗೊಂದಲ ನಿಮಗಿದ್ದರೆ ಭಾನ್ಯಾಬನನು ತನ್ತು ಹೆಸಲಿಗೆ ತಕ್ಕಂತೆ “ಷೈಲ್ತ್ವಾಹದಾಯಕ ಮಗನು” ಅಗಿ ಉಂಡುಕೊಂಡಿದ್ದಾನೆ). ಇಂತ್ತು ನಿಮಗೆ ಉಪಯೋಗಿಸಲು ಉಪಯೋಗವಾಗುವಂತಹ ಕೆಲ ಪರಿಷ್ಠಿಳಿದಗಳು: ಅಪ್ರೋನ್ಟುಲರ ಕೃತ್ಯಾಗಳು 9:26-28; 11:22, 24-26, 30; 12:25; 14:4, 14; 15:2, 5, 12, 36-41; 1 ಕೊಲಂಫ್ 9:6; ಗಲಾತ್ಯ 2:1, 9, 13; ಕೊಲನ್ಸ್ 4:10.

ಪರಿಣಾಮಕಾಲಿಯಾದ ಹಾರಗಳ ಅನನೀಯ ಮತ್ತು ನಷ್ಟೀರರ ಕಥೆಯ “ಹಾಜವನ್ನು ಗಂಭೀರವಾಗಿ ಪರಿಗಳಿನಿಂದುವರದರ ಮೂಲಕ ಕಂಪಯವದು” ಎಂಬ ಹಾರವನ್ನು ರೂಪಿಸಬಹುದಾಗಿದೆ (ಈ ಭಾಗದ ಉಂಡ ಭಾಗಗಳನ್ನು ಪರಿಜಯ ಮತ್ತು ನಮ್ಮ ರೋಹ ಭಾಗಗಳಾಗಿ ಬಳಸಿಕೊಳ್ಳಬಹುದು). ಅತನ ಕಥೆಯ (ಯಿಹೋಳಿಪ 7) ಜೊತೆ ಅನನೀಯ ಮತ್ತು ನಷ್ಟೀರರ ಕಥೆಯು (ಅಪ್ರೋನ್ಟುಲರ ಕೃತ್ಯಾಗಳು 5). ನಲನಮಾನವಾಗಿ ಅಭ್ಯರ್ಥಿನುವ ಮೂಲಕ ಇಂಥಕ ಒಂದು ಹಾರವನ್ನು ಬೆಳವಣಿಗೆ ಮಾಡಬಹುದು ಇದನ್ನು ನೀವು ಮಾಡಿರೆ, ಯಾಕೋಬ 1:14, 15ರಲ್ಲ ಆಕಾಶನಿಗೆ ನಂಭಬಿಸಿದ್ದಕ್ಕೆ ನಮ್ಮವಾದ ದಢನ್ನು ಇಂತ್ತು ನೀವು ತರಬಹುದು. ಒಂದು ವೇಳೆ ನೀವು ನಾಟಕೀಯವಾಗಿ ಉಪಯೋಗವಾ ದುದನ್ನು ಅಂತ ನೀವು ಅದರೆ, ನೀವು ಅದಕ್ಕೆ “ಮರಣವು ನಭಿಗೆ ಹೋಳಿತ್ತದೆ” ಎಂಬ ತಲೆಬರಹವನ್ನು ಕೊಡಬಹುದು. ನಾನು ಆರಾಧನಾ ನಮಯದಲ್ಲಿ ಹೃದಯಾಭಾರದಿಂದ ಸ್ವಲ್ಪತಪ್ಪಿ ಜೀವಿತ ಜನರನ್ನು ನೊಡಿದ್ದೇನೆ: ಬೋಧಕರು ಹಿಂದಿದೆ ಮೇಲೆ ಬೋಧಿಸುವಾಗಲೇ ಸತ್ತಿರುವುದನ್ನು ನೊಡಿದ್ದೇನೆ: ಅದರೆ (ನಾನು ತಿಂದ ಪ್ರಕಾರ) ದೇವಲಂದ ಹೊಡಿಯಲ್ಲಿದ್ದನ್ನು ನಾನೆಂದಿಗೂ ನೊಡಿಲ್ಲ - ಅದು ಅಗಭಾರದಿಂದ ನಾನು ಆಶಿಸುವವನಾಗಿದ್ದೇನೆ!

ಓಷ್ಣಿಗಳು

¹“ತೀಳಮಭೋಜನ” ಇದು ಅಗಾಭಯಾಸನಿಂದ ಭಾಷಾಂತರವಾಗಿದ್ದು, ಬಹುವಜನವಾದ ಅಗಾಬೆ ಅಗಿದೆ, ಇದು ಹೇಳ ಒಂಬಿಕಿತೆಯ ವಿಷೇಳ ಪದಪ್ರಯೋಗವಾದ “ತೀಳತೆ” ಎಂದಾಗಿದೆ. ಅಗಾಭಯಾಸದ ಅಕ್ಷರನಹ ಅಧಿಕೃತ (ನಾಮಪದವಾಗಿ) “ತೀಳತೆ” ಎಂದಿದ್ದು, ಇದು ಆದಿಕ್ಯಾಸ್ತರು ಅನ್ಯಾಂಸ್ಯ ಭೋಜನದಲ್ಲಿ ಅನಂದಿನುವುದನ್ನು ನಾಜಿಸುವುದಾಗಿದೆ (ಇಂದಿಗೂ ಕಾಡಾ ಅನೇಕರು “ಅನ್ಯಾಂಸ್ಯ ಉಂಟವನ್ನು” “ಹೋಳಿತೋಷ” ಎನ್ನುತ್ತಾರೆ). ²ಅಪ್ರೋನ್ಟುಲರ ಕೃತ್ಯಾಗಳು 2:46. ಅನೇಕ ಲೀಖಕರು ಯೋಜಿಸುವುದೇನಿಂದರೆ 1 ಕೊಲಂಬ್ 11ರಲ್ಲ ಪರ್ವಿತವಾದ ಉಂಟವು “ತೀಳಮಭೋಜನದ” ಅಬುಕು ಅಗಿದೆ ಎಂದು, ಕೊಲಂಬ್ ಅಧಿಕಾರ ಪದಪ್ರಯೋಗವನ್ನು” ಕರ್ತವ್ಯನ ಭೋಜನ ದೊಂದಿಗೆ ಜೋಡಿಸಿದಂತೆ ಅದು ಅವರೆಡನ್ನು ಕಡಿಮೆ ಮತ್ತುರಾಗುತ್ತ ನಡೆಸಿತ್ತಾ. ³ನಾನು ಮಾರ್ಪಾ ಗಿಡ್ಡಾಗು ಅಗಿರೆ ಮಾಡುವ ಮನ್ಯ ಹಿಂಬೆ ಜನ್ಮನ್ನು “ಬೋಣದಿನುವಾದ” ಶಾಯ್ಯಾವನ್ನು ನನಗೆ ಕೊಟ್ಟಾಗು, ಕೆಲನಾತ್ಯಾ ಇಲ್ಲ ಜಾಗರಾತಕನಾಗಿರುತ್ತದೆ! ⁴ನೀವು ನಮುದ್ರದ ಬಳ ವಾಸಿನುತ್ತಿದ್ದರೆ, ನೀವು ಒಂದು ಉದಾಹರಣೆಯನ್ನು ಅಧಿಕಾರ ನಿಮ್ಮಕ್ಕೆ ಕೆಲ್ಲಾಗಲಿಗೆ ಪರಿಜಿತವಿರುವ ಉದಾಹರಣೆಯನ್ನು ಅದಕ್ಕೆ ನೇಲಿ ಸಿಲಿ. ⁵ಹದಗ್ರಾಜೀಂದರೆ ಆಟ ಆಡುವ ಮೂಲಕ ನೀವು ನಂತೋಂಹಡುತ್ತಿರುವುದಾಗಿದ್ದರೆ, “ಶಿಹ್” ಎಂಬ ಹದವು ದ್ವೈತ ಸ್ವರ್ವತ್ವಕ್ಕೆ ಅಂಬಿಕೆಯಿಂದಿರುವುದನ್ನು ನೀವು ಗಮನಿಸಿವಿಲಿ: ಹೋಳಿತೋಷ, ಕಾಪ್ಯ ನರ್ತಾತ್ಯಾ, ಅಂಡರೆಶಿಹ್, ಸ್ವಿಲಪದ್ ಶಿಹ್ ಮುಂತಾದಪೂರ್ಗಳು. ⁶ದುರ್ಯೋಪವಶಾತ್, ಈ ಆದಿ ಶಿಷ್ಯರಲ್ಲ ಉದಾಹರಣಿದ ಬಿಕ್ಯಪು ಮುಂದುವರೆಯಾಗಲ್ಲ (1 ಕೊಲಂಬ್ 1:10-13). ⁷ಅಪ್ರೋನ್ಟುಲರ ಕೃತ್ಯಾಗಳು 2:46 ಹೇಳುವುದೇನಿಂದರೆ ಅವರು “ವಿಕಮನಸ್ಸಪುಷ್ಟರಾಗಿದ್ದರು” ಎಂದು. ಈ ಎಲ್ಲ ಹದಗಳ ಅವರ ಬಿಕ್ಯತೆಯ ಕೆವಲ ಬಾಕ್ಯವಾದುದಾಗಿರಲ್ಲ, ಆದರೆ ಅವರ ಮನರಾಜದಿಂದ ಬಂದರ್ದಾಗಿತ್ತು ಎಂದು ನಾಜಿಸುತ್ತಿದೆ. ನಾವು ಬಹುಶಃ ಲಾಕಂಕೆಂಬಿಕೆಯನ್ನು ಗಮನಿಸಿದಾಗ ನಾಮಾಸ್ಯವಾದುದೊಂದನ್ನು ನಮಗ್ರದ್ಧಿಸ್ತಿಕೊಂಡಿದೆ ನಭಿಯ ನಂತೋಂಹಡವಾಗಿ ಜಿತಿಸಿದೆ ಎನ್ನಬಹುದು. ಯಾವ ಇಬ್ಬರ ಮನಸ್ಸ ಇತರ ಸ್ವರ್ವತ್ವದೊಂದಿರಲ್ಲ ಎಂದು ನಾವು ತಿಂದಪರಾಗಿದ್ದೇವೆ (ಅಧಾರ್ಯಾಯ 5ರ ಅನನೀಯ ಮತ್ತು ನಷ್ಟೀರ). ⁸“ನಭ್” ಎಂಬ ಹದವು ಜ್ಞಾನೋಂದಿಬ ಭಾಷಾಂತರವಿಂದ ಬಳಕೆಯಾಗಿದೆ. ಅನೇಕ

ಭಾಷಾಂತರಕಾರರು “ಇದನ್ನು ಜನಸಮಾಹ” ಎಂದಿದ್ದಾರೆ (KJV, NKJV, ASV). RSVಯಲ್ಲ “ನಂಗಾತಿಗಳು” ಎಂದಿದೆ NASBಯ ತೈಫೋವನ್ನು ಕೆಲೆಯಿಲ್ಲ ಭಾಷಾಂತರಳನಲು ಕಾರಣ ಬಹುಶ: ಧಾರ್ಮಿಕ ಸಮುದಾಯಗಳಲ್ಲ ವಿಷೇಲ ಅರ್ಥವನ್ನು ಇದು ಹೊಂದಿರುತ್ತದೆ “ಧಾರ್ಮಿಕ ಸಮುದಾಯದ (ಯೋಹಾನೆಗಳಲ್ಲಿ ಮತ್ತು ಕ್ರಿಸ್ತನರಲ್ಲ) ವಿಷೇಲವಾದ ಅನುಭಾತಿಯನ್ನು ಸಂಪಾದಿಸುವದ” (F. F. Bruce, *The Book of the Acts*, The New International Commentary on the New Testament, rev. ed. [Grand Rapids, Mich.: Wm. B. Eerdmans Publishing Co., 1988], 100) ನೂಡಿಸುತ್ತಾರೆ. ⁹ಅವು ಒಟ್ಟು ಆಸ್ತಿಯನ್ನು ನೂಡಿಸಿದವು. ¹⁰ಇದು ಯೀರಳನೆಲೆಖಿನಲ್ಲ ಯಾವಾಗೆಲೂ ನರ್ತ್ಯವಲ್ಲ (ರೋಮ 15:26). ಆದರೆ ಒಂದು ಕ್ಷಣಿಕಾಗ್ರಿ ನಿಜವಾಗಿದೆ.

¹¹ನನ್ನ ಎರಡು ಪರಿಷದ ಮೊಮ್ಮೆಗಳಿಂದಿಗೆ ವಾದವನ್ನು ಪೂರಂಜನುವ ಮುನ್ನ ಎಲ್ಲಪುರಿಗಳನ್ನು ನನ್ನದು ಎಂದು ಹೊಂತುತ್ತೇನೆ: ನನ್ನ “ಬೂಟಗಳು” ಅಥವಾ ಯಾವುದೇ ಅಗಿರಿ. ಅವರು ಹೊಂಡದಿದೆ ನೂಡಿ, ಎದೆಯನ್ನು ತಟ್ಟಿಕೊಳ್ಳುತ್ತು “ನನ್ನ ಬೂಟು”: ಎಂದು ಹೊಂಡಿನುತ್ತಾಕೆ. ¹²ಕೆ ಹಾರದಲ್ಲ ಕಂಡುಬಂದರ 2:44, 45 ಅಪ್ಪೊನ್ತಲರ ಕೃತ್ಯದ ಮೇಲೆನ ಪಣಣಿಯನ್ನು ನೂಡಿಲ. “ನಾನು ಸದಸ್ಯನಾಗಿ ಇರಲು ಬಯಸುವ ಒಂದು ನಬ್ಬೆ” ಎಂಬುದು ಕೆ ಪುನ್ತರ್ತದ ವೊದಲಲ್ಲ ಕಂಡುಬಂದುತ್ತದೆ. ¹³ಅಪ್ಪೊನ್ತಲರ ಕೃತ್ಯಗಳು 12ರಲ್ಲ, ಯೋಹಾನ ಪೂರ್ವಕ ತಾಯಾದ ಚುಲಿಯ ಇನ್ನೂ ಯೀರಳಾನೆಲೆಖಿನಲ್ಲ ಮನೆಯನ್ನು ಆಳಿಗಳನ್ನು ಹೊಂದಿದ್ದಳ (ಇವನಗಳು 12, 13). ¹⁴ನಲಿಯಾದ ಲೀಟಿಯ ಲಾಕನ ಲಾಂಡಿಕ್ಸ್ ಆಕ್ಸ್‌ಕೆರ್ಪಾರಿತ್ತು ಅದು ಅದಿ ಕ್ರೀಸ್ತರ ಸಿನಾಪ್ರಾರ್ಥನವನ್ನು ಹೊಳಪುದೆ ಅಗಿತ್ತು. ¹⁵ಇದು ಮನವೊರ್ವರ್ಕವಾಗಿ ಹೊಡುಪುದ್ದಕ್ಕೆ ಸಮಾನವಾದ ಕಾರ್ಯವಿಧಾನವನ್ನು ಗುಡಾರವನ್ನು ಕಟ್ಟಲು ಬಳಗನಲಾಗುತ್ತಿತ್ತು. ¹⁶ನಾಮಾನ್ಯವಾಗಿ “ನಭೀಯ ಎಜಾನೆಯು” ಹೊನ ಒಡಂಬಿಕೆಯಿಲ್ಲನ ಕೆಲ ನುಇವುಗಳಲ್ಲಿ ಇದೂ ಒಂದಾಗಿದೆ. ¹⁷ನಭೀಯ ಅನೇಕ ಹೊರತೆಯಿಲ್ಲ ಜನಲಿಗೆ ಸಹಾಯಪೂರಿತ್ತಾನ್ನು ನಾನು ಕಂಡಿದ್ದೇನೆ, ಆದರೆ ನಾಮಾನ್ಯವಾಗಿ ಇದು ನಿಯಾಖವಾದ ಕೊಡುಗೆಗಳಿಂದಲೇ ಪೂರ್ವದ್ವಾರುತ್ತದೆ ಹೊರತಾಗಿ ಅಪ್ಪೊನ್ತಲರ ಕೃತ್ಯಗಳು 2 ಮತ್ತು 4ರಲ್ಲ ಪರಿಂತವಾದ ತ್ವರ್ಗದ ಲೀಟಿಯಂದಲ್ಲ, ¹⁸“ಕ್ರೂಜೆ” ಜಾಲಿನ್ನಿಂದಾಗಿದೆ. ಇದು ದೇವರ ಅನುಗ್ರಹ ಅಥವಾ ಮನಸ್ಯನ ಅನುಗ್ರಹವನ್ನು ನೂಡಿಸುವಂದಾಗಿದೆ (ಆದು ಎರಡೂ ಲೀಟಿಯಲ್ಲ ಲಾಕ 2:52ರಲ್ಲ ಬಳಕೆಯಾಗಿದೆ). ಲಾಕನು ದೇವರ ಅನುಗ್ರಹವನ್ನು ನೂಡಿಸುವವಾಗಿದ್ದಾನೆ ಎಂದು ಹೆಚ್ಚಿನ ಭಾಷಾಂತರಕಾರರು ತ್ವರ್ತಕವಾಗಿ ಯೋಜಿಸಿದ್ದಾರೆ. ನನ್ನ ಮನಸ್ಸಿನಲ್ಲ, ಹೊಂಡಾದ, ಅಪ್ಪೊನ್ತಲರ ಕೃತ್ಯಗಳು 4ರ ಕೆಂನೆಯ ಮಧ್ಯದಲ್ಲ ಅನೇಕ ಸಮಾಂತರಗಳು ಇದ್ದ ಮಾನವನ ಅನುಗ್ರಹವನ್ನು ನೂಡಿಸುವ ಪಜನಗಳ ಅಲ್ಲವೆ ಎಂದೆಸಿಸುತ್ತದೆ. ¹⁹KJVಯಲ್ಲ “ಜೋನೆನ್ನೆ” ಇದು ಗ್ರೀಕ ಲೀಟಿಯ ಇತ್ಯಾಯ ಪದವು “ಯೋನೆಕೆ” ಅಗಿದೆ. KJVಯು ಸಹಜವಾಗಿ ಗ್ರೀಕ ಲೀಟಿಯ ಹೆಚ್ಚಿಯ ಒಡಂಬಿಕೆಯ ಹೆಸರುಗಳನ್ನು ಕೊಡುತ್ತದೆ, ಇವು ಬಲು ನಲಿಯಾದಪುರ್ಗಾರಿದ್ದರೂ ತಳಡಾ ಗಳಿಗೆ ಮಾಡುವಂತಪುರ್ಗಳಾಗಿವೆ. ಅನೇಕ ಭಾಷಾಂತರಗಳಲ್ಲಿ ಹೆಚ್ಚಿಯ ಒಡಂಬಿಕೆಯ spellingನ್ನು ಓದುಗರಿಲ್ಲ ಹದಗರ್ ಗೆಂಡಿಯನ್ನು ಹೋಗಲಾಡಿನಲು ಬಳಗನಲಾಗುತ್ತದೆ. ²⁰ಭಾನ್ಯಾಂತರ ನೂಡಿಸಿದವನಾಗಿದ್ದಾನು. ಕ್ರಾಂತವಾದ ಹಿಂಸೆ ಮತ್ತು ಅಧಿಕ ಅವಶ್ಯಕತೆಯಿಂದ ಯೋಹಾದಿಗಳ ಜಲ್ಲಾಹಿಲ್ಲಯಾಗಿದ್ದರು.

²¹ಅಸ್ತಿಯ ಮಾರಾಟದಿಂದ ಎಲ್ಲವನ್ನು ಆತನು ತಂದಿದ್ದನು ಎಂಬ ನೂಡಿಸುತ್ತಿರು ಇದೆ - ಇದಕ್ಕೆ ಹೊಂಡಿಕೆಯಾಗಿ ಈಥೆಯ ಬರುವದ್ದು. ²²“ಅಪ್ಪೊನ್ತಲರ ಹಾದಗೆಗಳಲ್ಲ” ಎಂಬುದು ಈಥೆಯುದ್ದಕ್ಕೂ ಮಾಲ ನಂಗತಿಯಾಗಿ ನಾರುತ್ತದೆ: ಭಾನ್ಯಾಂತರ ಮತ್ತು ಅನಸಿಯರು ಹಂತವನ್ನು ತಂದು ಅಪ್ಪೊನ್ತಲರ ಹಾದಗೆ ಬಳಯಲ್ಲಿರು (4:37; 5:2); ನಷ್ಟೇರಳು ಹೆತ್ತನ ಹಾದಗೆ ಬಳಯಲ್ಲ ಇದ್ದ ನತ್ತಳು (5:10). “ಹಾದಗೆ ಬಳಯಲ್ಲ” ಇದು ಕೆಂಪಲ ಸ್ಟ್ರೆಚ್‌ವನ್ನು ನೂಡಿಸುವುದಲ್ಲ ಆದರೆ ಬಹಿಸಿಕೊಳ್ಳುವುದನ್ನು ನಹ ನೂಡಿಸುವದಾಗಿದೆ. (ಬಿಧ್ಯಾತ್ಮಿಕಗಳು ಗುರುಗಳ “ಹಾದಗೆ ಬಳಯಲ್ಲ” ಕೂತುಕೊಳ್ಳುತ್ತಿದ್ದರು.) ²³“ಮಗನಾದ” ಇದು ಭಾಗ ತೆಗೆದುಕೊಳ್ಳುವ ಸ್ಥಾಪದ ಇತ್ಯಾಯ ಬಿವರಣೆಯ ಅರ್ಥವಾಗಿದೆ. ²⁴NKJV, RSV, NASB. ಭಾಷಾಬಿಜ್ಞಾನದಲ್ಲ ಸಮಸ್ಯೆಗಳಿಂದ ಕಾರಣ “ನ್ಯೂತ್ರಿದಾಯಕನ ಮಾರ್ಗನು” ಇದು ಬಾನ್ಯಾಂತರ ನಲಿಯಾದ ಭಾಷಾಂತರವಾದ, ಆದರೆ ಲಾಕನು ಆದೇ ಅ ಹೆಸಲನ ಅರ್ಥ ಎಂದು ಹೊಳೆತ್ತಾನೆ. ²⁵KJV. ²⁶ಹೊನ ಒಡಂಬಿಕೆಯ ಮಾಲ ಇಂಗ್ಲಿಷ್ ಅಗಿದೆ. ²⁷ASV, NEB. ಗ್ರೀಕ ಹದದ ಭಾಷಾಂತರವಾದ “ನ್ಯೂತ್ರಿದಾಯಕ” ಇದರ ಅರ್ಥವು “ಸಮಾಧಾನಕರ್ತ” “ನೆಮ್ಮದಿ” ಅರ್ಥವಾ “ಲುತ್ತೇಜಕ.” ಕೆ ಎಲ್ಲ ಹದಗಳ ಒಂದೆಕ್ಕೂಂದು ಸಂಬಂಧಿತವಾದದ್ದು. ²⁸ಅರಣ್ಯಕಾಂಡ 18:20, 21, 24; 35:1-8; ಯೋಹಾನೆ 21:41.

²⁹ಭಾಷಾಂತರಕಾರರು ಲೇಖಿಯಾಬ್ದು ಭಾಬಿಯನ್ನು ಸ್ವೀಕಾರಿ ಹೊಂದಿರುವನೂ ಎಂಬ ವಿಷಯಕ್ಕಾಗಿ ಒಹ ಕಷ್ಟಪ್ರಯೋಗಹಕ್ಕಾಗಿ, ಆದರೆ ಯೀರಬಿಯನು ಯಾಜಕತ್ವದ ತುಲದವನಾಗಿದ್ದನು ಮತ್ತು ಭಾಬಿಯನ್ನು ಹೊಂದಿದ್ದನು (ಯೀರಬಿಯ 1:1; 32:6-15). ³⁰ತ್ವರಿತೊಂದೂ ಒಳ್ಳೆಯ ನಂಗತಿಗಳ ಕೃತಕರೆಯನ್ನು ಹೊಂದಿವೆ.

³¹ಈ ಪದಪ್ರ Warren W. Wiersbe, *The Bible Exposition Commentary*, vol. 1 (Wheaton, Ill.: Victor Books, 1989), 423 ದಿಂದ ತೆಗೆದುಹಾಳ್ಳಿಲ್ಪಡಿದ್ದೆ. ³²“ಅದರೆ” ಈ ಪದಪ್ರ ಅನನ್ನಿಯ ಮತ್ತು ನಷ್ಟಪ್ರ ವ್ಯಾಪಕಾರಪ್ರ ನಾಮಾನ್ಯವಾಗಿ ಉಂಡ ಸಭೆಯವರು ಏನು ಮಾಡಿದರು ಮತ್ತು ನಿರ್ದಿಷ್ಟವಾಗಿ ಬಾನ್ಯಾಬನ್ನನು ಏನು ಮಾಡಿದನು ಎಂಬುದರ ಜೊತೆ ವೈಶ್ವಾನಂತರನ್ನು ಹೊಂದಿದೆ. ³³ವಜನ 3 ನಂಖಿಗೆ ಹೇಳಲುಪ್ರದೇಹಿಂದರೆ ಅವರು ಭಾಬಿಯನ್ನು ಮಾಲಿದ್ದರು. ³⁴“ಕಂಪತನ” ಎಂಬುದು ಗ್ರಿಕ್ಷಭಾಷೆಯ ನಂಯಿತ್ತ ಪದದ ಭಾಷಾಂತರವಾಗಿದ್ದು ಇದರ ಅಕ್ಷರ ಅಂಥ “ಅಳತ್ತರ ತೊಡುವಾತನು ಅದವಾ ತ್ವರಿತಯನುವಡಿಯಲ್ಲ” ಎಂದಿದೆ “ಅಡಿಯಲ್ಲ” “ಅಡಿಯಲ್ಲ” ಇದು ಮುಖ ವಾದವನ್ನು ಹಾಕಿಕೊಂಡ ನಂಬ ಮೂಲದ ರೂಪಿಯನ್ನು ನಾಜಿನುಪ್ರಾಗಿದೆ. ³⁵ಜೊತೆ ಬೋಧನ ಸರ್ಕನು, ವಿಕ್ರ್ಯಾರ್ ಲಾಯ್, ಅವರು ತಮ್ಮ ವ್ಯಾಜಾರದಿಂದ ವಸ್ತುಗಳ ಲಾಭವಾ ಗುಪ್ತದು ಎಂದು ಭಾವಿಸಿದ್ದರು: ತಾವು ಹೊಂದಿದ್ದೆಲ್ಲವನ್ನು ಮಾಲಿದಂತೆ ನಂಜನುವ ಮೂಲಕ, ಅವರು ಬಹುಂಬಾ ಅವರು “ಅಂಪತ್ತಾರ ಬುದ್ಧಿಯ ಹಾತಪನ್ನು” ಸೀಲಿಸಿನ್ನುವರಾಗಿದ್ದು ಜ್ಯೇಣಿಂದ ನಾನ್ಯಾನಪತ್ತಪನ್ನು ಹಡೆಯಬೇಕಿಂದಿದ್ದರು ಎಂದು ಯೋಜಿಸುತ್ತಾರೆ. ³⁶“ಯಾರಾ ಹೇಜಿದರು” *Page-a-Day Calender* (New York: Workman Publishing Co., 1994), ಡಿಸೆಂಬರ 22. ³⁷Wiersbe, 421. ³⁸ಜಿಮ್ಮಿ ಅಲೆನ್, ನಂಜಿಸಿ ವರಂಚಿನುವಂತಹದ್ದು ಯಾವಾಗ ಯಶಸ್ವಿಯಾಗುತ್ತದೆ ಎಂದರೆ ಬಂದು ಹೇಳಿ ಅನನ್ನಿಯನು ಹೊಲಿದ ಹೆಚ್ಚು ಕಡಿಮೆ ಹೊಲ್ಲಪನ್ನು ತಂದಿದ್ದಾರೆ, ಹೀಗೆ ತೊಡುಗೆಯ ಬಹುಂಬಾ ದೊಡ್ಡದಾಗಿರ್ದಾಗಿದೆ ಎಂದು ನಾಜಿಸಿದ್ದಾರೆ. (Jimmy Allen, *Survey of Acts*, vol. 1 [Searcy, Ark.: By the Author, 1986], 58). ³⁹ಅವರು ನೊಲೊಚೆರೆನನ್ ಮಂಬಹದ ನಾಮಾನ್ಯ ನಂಬಿ ಹಡಳಿನ ದೇವಾಲಯದ ಭಾಗದಲ್ಲ ಅವಲರುಪ್ರತಿದ್ದರು (ಅತ್ಯಾನ್ಯಲರ ಕೃತ್ಯಗಳು 5:12). ಯಾವುದೆ ನ್ಯಾಳವಾಗಿರಿ ಅದಕ್ಕೆ ಬಾಗಿಲು ಇರುತ್ತದೆ (ವಜನ 9). ⁴⁰ಹೇತನು ವ್ಯಕ್ತಿಗತವಾಗಿ ಅನನ್ನಿಯನ ಹುದ್ದೆಯಿದೆ ಒಳಗೆ ನಾಮಧಾರನಾಗುವಂತಹ ಆಷಿಕ್ಕೆ ಪರವನ್ನು ಹೊಂದಿದ್ದನ್ನೀ ಎಂಬುದು ನಾನೆಗೆ ಗೌತ್ತಿಲ್ಲ, ಅಧಿಕಾ ಹಲಿಶುದ್ಧಾತ್ಮನು ಆತನ ಮೂಲಕ ಮಾತನಾಡಿ ಅನನ್ನಿಯನ ಹಾಕಪನ್ನು ಬಯಲು ಮಾಡಿತ್ತ.

⁴¹ನ್ಯೆತಾನ ಎಂದರೆ “ಬಿರೋಧಿನುವವ” ಎಂದು ಇದ್ದ ಮತ್ತು ಹೊನ ಒಡಂಬಿಕೆಯಲ್ಲ ದೆವ್ವಕ್ಕೆ ಅ ಹೆನರನ್ನು ಬಳಸಲಾಗಿದೆ. ⁴²ನಾಂಧಜಂತಪಾರಿ, ಕೆಲವರು ಹೇಳಲುಪ್ರದೇಹಿಂದರೆ (ತೆಲನಾಲ ಅರೆ ಹಾನ್ಯದಾಂದಿಗಿ) “ನ್ಯೆತನನು ನನಗೆ ಇದನ್ನು ಮಾಡೆಂದನು” ಎನ್ನುತ್ತಾರೆ. ಈ ದಿನ ಇದನ್ನು ಅಲತುಕೊಳ್ಳಬೇಕಾಗಿರುವುದೆಂದರೆ ನ್ಯೆತಾನನು ನಂಖಿಗೆ ಯಾವುದನ್ನು ಮಾಡಲು ಹೆಚ್ಚುತ್ತಾನೆ ಎಂದರೆ ನಂಖಿಗೆ ಮಾಡಲು ಅಳವಿಲ್ಲದಪುಗಳೇ ಅಗಿದೆ. ⁴³ನಾನು ಜೊಲೆಷ್ಟ್ರೋಡನೆ, ಓರ್ಧೂ ಹೋಡೆದೊಡನೆ, ಅಧಿಕಾ ರಹಸ್ಯದ ವಿವರಣೆಯಲ್ಲ ಶ್ವರೂಪ ಮಜಮಾಡುವಾಗ ಅದಲಂದ ನನಗೆ ವ್ಯಾಪುಲಗೊಳ್ಳತ್ತೇನೆ. ನ್ಯೆತಾನನಿಂದ ಮತ್ತು ಅತನ ನಾಧನಗಳಿಂದ ಎಪ್ಪು ನಾಧ್ಯಪ್ರೋ ಅಷ್ಟ ದೂರವಿರು. ⁴⁴ಇದು ಹೇಳಿ ಲಾಗದಂತಹ ದೀರ್ಘಪೃತ್ಯ ಇದು ಬಿಳೆಳಿಂದ ಪದವಾಗಿದೆ, ಆದರೆ ಅಂಥ ಮಾಡಿಕೊಳ್ಳುವಂತದ್ದಾಗಿದೆ. ⁴⁵ವಜನ 3ರಷ್ಟು ಗಮನಿಸಿಲ. ಹೇತನು ಅನನ್ನಿಯನಿಗೆ ಹಲಿಶುದ್ಧಾತ್ಮಿಗೆ ನುಳ್ಳಾಡಿದೆ ಎಂದು ಹೇಳಿದನು. ವಜನ 4ರಿಂದ ಹೇತನು, ಅತನಿಗೆ ದೇವರಿಗೆ ನುಳ್ಳಾಡಿದೆ ಎಂದು ಹೇಳಿದನು. ಅದಿ ನಂಬಿಯ ಅಲತುಕೊಂಡಿದ್ದನೆಂದರೆ ಹಲಿಶುದ್ಧಾತ್ಮನು ಅವಲಿಗೆ ದೇವರ ಮಧ್ಯಾತ್ಮಾರಾರಾಗಿದ್ದನು. ⁴⁶ಕೆಲ ಬಿಷಯಗಳ ಎಷ್ಟೂ ದಿನದವರಿಗೆ ಯಾರೆಯಾಬ್ದರಿನ್ನು ವೈಯಕ್ತಿಕವಾಗಿ ನೇರಿಯ ನುವಂತಹ ಕಾರ್ಯ ಮಾಡಿದ್ದರೆ, ಅದನ್ನು ಮಾಡುವದು ನಲಿಯಾಗಿದೆ. ಒಂದು ಹೇಳಿ ದೇವರ ಅದನ್ನು ಮಾಡಲು ಹೇಳಿದ್ದಾರೆ, ನಾವು ಅದಕ್ಕೆ ಅಬಿಧೇಯರಾದರೆ ನಾವು ಅತನನ್ನು ನೋಡಿ ನುತ್ತೇಳೆ. ⁴⁷ಈ ನಂಗ್ರಹಣಿಯು ಷ್ವಾಜಿನ ಮತ್ತು ಇತ್ತಿಜಿನ ಬಳವಾದ ಭಾವನೆಗಳ ಬಿವರಣೆಗಳಾಗಿದೆ. ⁴⁸ತ್ವರಿತೊಬ್ಬರೂ ಅನನ್ನಿಯ ಮತ್ತು ನಷ್ಟಪ್ರ ಮರಣಕ್ಕೆ ಕಾರಣ ದೇವರು, ಹೇತನ್ನೆನ್ನು ಎಂದು ಅಲಿತ್ತದ್ದು: ಇಲ್ಲವಿದ್ದರೆ ಹೇತನ ಬಿರುದ್ದ ಹೊಲೆಯ ಪ್ರಕರಣವನ್ನು ತರುತ್ತಿದ್ದರು (J. W. McGarvey, *New Commentary on Acts of Apostles*, vol. 1 [Delight, Ark.: Gospel Light Publishing Co., n.d.], 86). ⁴⁹“ಅತ್ಯಾನ್ಯನ್ನು ಒಪ್ಪಿಸಿಕೊಡುವದು” [ದಾ, ಆತ್] ಇದು KJV ಭಾಷಾಂತರದ ಪದ ಆಗಿದೆ. ⁵⁰ನಾಮಾನ್ಯವಾಗಿ, “ಅತ್ಯಾನ್ಯನ್ನು ಕೊಡುವದು” (KJV ಎಂಬುದಾಗಿ) ಹೊನ ಒಡಂಬಿಕೆಯಲ್ಲಿ, ಹೇಜಿದರೆ, “ಅತ್ಯಾನ್ಯದ ಜಡುಗಳೆ”ಯನ್ನು ನಾಜಿಸಿ ಮಾತನಾಡಲು ಗ್ರಿಕೆನಿಂತು ಅನೇಕ ಪದಗಳಿವೆ.

⁵¹ಇದು ಅವರ ಗೊರವದ ಮಟ್ಟವನ್ನು ಅಪ್ಪೋತ್ತಲಿಗೂ ನಕ ಹೆಚ್ಚಿಸಿತು! (ಇದು ಅಪ್ಪೋತ್ತಲರ ಕೃತ್ಯಾಗಳ 5:13ರ ಅಥವಾ ಭಾಗಾಗಿರಬಹುದು.) ⁵²ಯಾರು ಹೆಲ್ತನ ಮತ್ತು ಅಥವಾ/ದೇವರ ಕಾರ್ಯವು ಅಯೋಗ್ಯವಾಗಿರೆ ಎಂದು ಆಹಾದಿನುತ್ತಾರೆಂದು ಅವರು ಹೇಳುವುದೇನೆಂದರೆ ಅನನೀಯನು ಹೊಡಿಯಲ್ಲಿದೆ ಮುನ್ನ ಅತನಿಗೆ ಹಜ್ಞಾತ್ಮಾಪರಿಶುದ್ಧಿಪಡುವ ಯಾವ ಅವಕಾಶವಿರಲ್ಲ ಎಂದು. ಅಲ್ಲಿಂದ ಹೇಳಿದ್ದನ್ನೂ ಅಥವಾ ಮಾಡಿದ್ದನ್ನೂ ನಾಪರಿಯೆಷ್ಟು. ಒಂದು ವೇಳೆ ಅನನೀಯನಿಗೆ ಹಜ್ಞಾತ್ಮಾಪರಿಶುದ್ಧಿಪಡುವ ಅವಕಾಶವು ಸಿಗೆದೆ ಹೋಳದರೆ ದೇವರು ಅತನ ಹೈದರಾಬಾದು ತಿಳಿಯುವ ಮೂಲಕ ಅವನು ಹಜ್ಞಾತ್ಮಾಪರಿಶುದ್ಧಿಪಡುವ ಯಾವ ಅವಕಾಶವಿರಲ್ಲ ಎಂದು ಪಿಣದಿರಬಹುದು (ಇತ್ಯಾದಿ 6:4-6). “ದೇವರು ನಾವು ವಿಮುಕ್ತಿನುವರದಕ್ಕಿಂತ ಉತ್ತಮವಾಗಿ ಅತನು ಜಗತ್ತಾನ್ನು ಹೇಗೆ ನಡಿಸಿಕೊಂಡು ಹೋಗಬೇಕೆಂದು ಉತ್ತಮವಾಗಿ ತಿಳಿದಿದ್ದಾನೆ” (Anthony Lee Ash, *The Acts of the Apostles*, Part 1, The Living Word Commentary [Austin, Tex.: Sweet Publishing Co., 1979], 84). ⁵³ದೇವರು ಬಯಾನಪ್ರಾರ್ಥಿ ಹಜ್ಞಾತ್ಮಾಪರಿಶುದ್ಧಿ ಬಳಿಕೆಯಾದರೆ, ಅತನು ಅನನೀಯ ಮತ್ತು ಸಹ್ಯಾರ್ಥಕನ್ನು ಶಿಕ್ಷಿಸಲು “ಹೈದರಾಬಾದನವನ್ನು” ಬಳಸಿದನು. ⁵⁴ಕ್ರಿಸ್ತಾರಕ ಶಾಸ್ತ್ರಚಿಕ್ಷೆಯ ಇನ್ನಾರ್ಥಿಲರ ಮತ್ತರದ ಹಾಪವನ್ನು ತೆಗೆದುಹಾಕಲು ಅಪಕ್ಷಯಿದೆ. (ಕೇಳಲ ಸ್ವಾತಂತ್ರ್ಯವಾಗಿ ಕಾಣಬ ದೋಷಗ್ರಹ ಭಾಗವನ್ನು ಮಾತ್ರ ತೆಗೆಯಲ್ಪಡುವದಕ್ಕೆ ಅಲ್ಲ, ಅದರ ಗಂಟನ ಸ್ವತ್ತ ಉಳಿದಿರುವ ಏಳಿಗಳನ್ನು ನಕ - ಕಾನ್ಸ್ಟಾರ್ ನಂತರೂಣವಾಗಿ ತೆಗೆಯಲ್ಪಡುವೆಯೇ ಎಂಬುದನ್ನು ಬಳಸಿಕೊಳ್ಳಲು ಕ್ರಾಂತಿಕಾರಕ ಶಸ್ತ್ರ ಜಿಕ್ಷೆಯು ಅಪಕ್ಷಯಾಗಿದೆ.) ⁵⁵ಕ್ರಿಸ್ತಾನ್ನರು ಯಾರು ಎಂಬುದು ನಮಗೆ ತಿಳಿದಿಲ್ಲ. ಅವರ ಇರುವಿಕೆಯು ಹೇಗೆಂದೂ, ಏನು ನಂಭಬಿಸಿತು ಎಂಬುದು ಕೇಳಲ ಅಪ್ಪೋತ್ತಲರ ವ್ಯಾಯಕ್ಕಿಂತ ಕೀರ್ತನೆಕರಿಳು ಮಾತ್ರವಲ್ಲ; ತೆಲ ಮಟ್ಟಿಗೆ, ಇದು ನಾವರಜನಿಕವಾಗಿ ನಂಭಬಿಸಿತು. “ಯೌವನಸ್ಥಾನ” ಎಂಬ ಪದವು ಕೆಲ ಕಾರ್ಯಗಳನ್ನು ಯೌವನಸ್ಥಾನ ಹಯಸ್ತಾಗಿಂತ ಹೆಚ್ಚು ಬಹ್ಯಿಯ ಲಂಡಿಯಂದ ಮಾಡುತ್ತಿದ್ದರು ಎಂಬುದನ್ನು (ಅಪರಾಜಿ ಕೆಲವು, ಹೆಚ್ಚು ಭಾರವನ್ನು ಹೊಡುತ್ತಿದ್ದರು, ನೆಲವನ್ನು ಅಗೆಯುತ್ತಿದ್ದರು) ನಮಗೆ ನೆನೆತು ಮಾಡುವುದಕ್ಕಾಗಿ ಬಹ್ತ ಹೇಳಲ್ಪಡಿದೆ. ದೇವರು ತ್ವರಿ ಹಯಸ್ತಾನ ಜನರಿಗೂ ಒಂದೊಂದು ಕಾರ್ಯವನ್ನು ಇಟ್ಟಿದ್ದಾನೆ. ⁵⁶ಅದರ ಅಕ್ರಾನಕ ಅವಕಾಶ “ಅತನಾನ್ನು ಸ್ತಾಪಿಸಿ ಅತನಾನ್ನು ಮುಜ್ಜೀಲಾಯತು” ಎಂಜವ್ರಿಗಳ ಬಹುಶಿ ಅತುರದ ಹಾಣಿಕಿಲಿಕೆಯ ಸಿದ್ಧತೆಗಳನ್ನು ನೂಜಿನುತ್ತಿರುವ ಹಾಗಿರಬಾಹಿಯ ಬಳ್ಳಿಯನ್ನು ದೇಹವನ್ನು ಕಟ್ಟುವದು ಎಂದಾಗಿರಬಹುದು (ನೂಜಿನುವ ಹಾಗೆ). ಅಥವಾ ಇದು ದೇಹವನ್ನು ಎತ್ತುವಾಗ ಮುಜ್ಜೀವ ಹದ್ದಿತಿಯನ್ನು ನೂಜಿನುವುದಾಗಿದ್ದು - ನಾವು ದೇಹವನ್ನು ಒಂದು ಬಳ್ಳಿಯಲ್ಲ ನುಕ್ತಪಂತೆ ಅಥವಾ ತೆಗೆದು ಹಾಣಿಕಿವ ಮುನ್ನ ದೇಹವನ್ನು ದೇಹದ ಜೀಲದಿಲ್ಲ ಇಲನವದು ಅಗಿದೆ. ಮುಜ್ಜೀವದರ ಅಥವಾ ಪಂಗಾನಿಗಳನ್ನು ವ್ಯಾಯಕ್ಕಿಂತವಾಗಿದುವುದರ ಶ್ರಮದ ಭಾಗದ ಲಂಡೆಶವಾಗಿದೆ ಹಿಂಗೆ ಇತರರು ಹೆಲ್ತನ ನಂಭೈರಿಷ್ಟು ಜೊತೆ ವ್ಯಾಪಕಲಿಸಿ ನಂತರ ಏನು ನಂಭಬಿಸಿತು ಎಂಬುದು ಯಾಗಿನ ತಿಳಿಯಾದರೆಂದು ಹಿಂಗೆ ಮಾಡಲಾಯತು. ⁵⁷ಆ ದಿನಗಳಲ್ಲಿ ಇಂದು ಅನೇಕ ಸ್ಥಾಗಳಲ್ಲಿ ನಾಮಾನ್ಯವಾಗಿ ನಡೆಯುವುದಕ್ಕಿಂತ ಹೆಚ್ಚಿದ ನಮಾಧಿಮಾಡುವುದಕ್ಕೆ ನಂಬಂಧಿಸಿದ ಅನೇಕ ಅಜರಣಿಗಳ ನಡೆಯುತ್ತಿದ್ದವು. ⁵⁸ನಾದಾಬ ಮತ್ತು ಅಜಹುರವರ ತಂಡೆ ಅಯೋನಿಸಿಗೆ ಗೋಜಾಡಲು ಅವಕಾಶವಿರಲ್ಲ ಅಥವಾ ಅವರ ನಮಾಧಿಗೆ ಹೋಗಲು ಅವಕಾಶವಿರಲ್ಲ. ⁵⁹ಇತರ ದೃಕ್ಯಾಗಳ ನಾಧ್ಯಾದಿಯೇ. ಅತನ ಯೋಜನೆಯು ಅತನು ಹೊದಲಿಲು ಬಂದ ತ್ವರಿಂಣಿಯ ಸುಲಭತ್ವಿಂಣಿಯನ್ನು ಅನುಭಬಿಸುವದು ಮತ್ತು ಅವಕಾಶ ನಂತರ ಬಂದು ಉಳಿದಿರುವ ಪ್ರಶಂಸಿಗಳನ್ನು ಸ್ವೀಕರಿಸುವದು ಅಗಿತ್ತು ಇಲ್ಲ ತೊಣಿಯಾದ ಸರಣಿಗಳ ಅಪೆಕ್ಷಿತವಾದ ಪ್ರವರ್ಗಗಳು. ⁶⁰ಕ್ರಿಸ್ತ ಹದವು ಸಹ್ಯರಳಿಗಳ ಮಾತ್ರ ಹರಿಡುವುದನ್ನು ಸಿಂಹಿನಿಲ್ಪದರೇ ಹೋಗಿದ್ದೇ ಇದನ್ನು ಕಲ್ಪಿಸಿಕೊಳ್ಳುವದು ತಕ್ಷಿಕರವಾಗಿತ್ತು.

⁶¹ಮಿನೇ ಆಗಲ ನೀವು ಇದರತ್ತ ನಮನ ಹಲಸಿಲ. ಇದು ಅಧ್ಯಾತ್ಮಾದಿದ್ದು! ಮಾನವನು ಇತರರ ಬಗೆಗೆ ಮಾತನಾಡುವುದನ್ನು ಎಷ್ಟು ಸ್ತ್ರೀತಿನುವದವನಾಗಿದ್ದಾನೆ. ನಾನು ತಮಾಶೀಯಾಗಿ ನಂಜು ವರ್ಗದಲ್ಲ “ಇದು ಅಪ್ಪೋತ್ತಲರ ಕೃತ್ಯಾಗಳನ್ನ ದೇಹದ್ದು ಅಧ್ಯಾತ್ಮಾದಿದ್ದೆ” ಎಂದು ಹೇಳಿದೆನು. ಸ್ವತ್ಯಾದರೆ ವಿಮುಕ್ತ ಕರು ಈ ಭಾಗದ ಕಥೆಯನ್ನು “ಅನಾಧ್ಯಾತ್ಮಾದಿದ್ದು” ಎಂದು ಕರೆಯುತ್ತಾರೆ, ಅದರೆ ನಾನು ಏರಿಡು ನಾಬಿರ ಪಣಗಾಗ ನಂತರದ ಒಬ್ಬ ನಾಳಿಯ ಬಗೆಗೆ ಜಿಂತಿಸುವಜ್ಞ ನಾನು ಬಿಂಬಿಸಬಿಡುತ್ತೇನೆ. ಅಲ್ಲ ಉಪಾಧಿಕವಿರುವದಲ್ಲಿಗೆ ನಾಂಧರಿಕರಾಗಿ ಅಲ್ಲ ಏನು ನೋಡಿದರು ಎಂಬುದನ್ನು ಮಾತನಾಡಲು ಅವಕಾಶವಿತ್ತು ವಜನ ಕರಣ ಇಲ್ಲ “ಅದನ್ನು ಹೇಳಿದರೆ, ಬಳಸಿಕೊಂಡು ಅತನ ಉಂಡಿಯಾದಿಯಾಗಿರುತ್ತು. ನಾವು ಅತನ ಕೃತ್ಯಾಗಳನ್ನು ಒಳ್ಳಿಯಾದ ಕಾರ್ಯಗಳಂತೆ ನೋಡಬೇಕು ಎಂದು

పీతియంద బయసుపుదగిదె (కొలింథ 13:7). హేతును అవశ్య “పంజసలు నుట్ట కేళ దను” ఎందు నూజినుచదు ఎందు హేతునిగి ఇదన్ను యారు నూజినుత్తురోనా అవలగు ఇదు యోగ్యపూడుచల్లుద్దుగిదె. ⁶³లూకను “అపాగ్ త్రితీయసిద్” మాతుగళన్ను లటిధూత్కును నంషైటిసిద విపరణేయన్ను కోడుత్త ఇద్దునే ఎందు నాపు తిజయబేంకాద్దమ్మ నమగే తిజనుత్తునేయే హోరత బేలే యాపుదన్ను అల్ల. ⁶⁴నష్టురష భాగియాగుబికేయ మేలే కౌణ్ణిప ఒక్కున్న కాగు “నీను భాగియస్తు మాలద్దియా” ఎంబ మాతుగళు భాగియు అనసియన బదలాగి నష్టురషదే ఆగిక్కు ఎందు కేలవరు ఉఱినుపుద్దునే నడెనుత్తదే. ⁶⁵అనసియను భాగియు ఎక్కుత్తే మాలదను ఎందు త్రితాదిసిద కుయిత్తే హేతును నూజిసిద బేలేయన్ను నాపు అలపుకోళ్ళబేంకు. కేలవరు గమనిసుపుదెనెందరే, హేతును నిజపాద మాలద బేలేయన్ను ఇల్ల తిజనుపుద్దునే నాధ్యపాయతు మత్తు అదన్ను ఆకేయు ఆకున నల ఎందు ఒప్పికోళ్ళత్తురే. ఇదలందగియే ఆకేయు హళ్ళుత్తురహపట్టిక మత్తు ఒప్పికోండఱు ఎంబుదన్ను నూజినపుబుడుగిదె. ఇదు ఒందు కీగేం ఆగిద్దరే, ముందిన పజనగళ హేతున మాతుగళ కిలితెయన్ను విచలసుచదు కష్టకరపాగిదె. ⁶⁶ఆదేందు కష్ట లితియ ఒక్కుతెయ అలాదాహరణయాగిదె. ఇపు ఒప్పుల్లిఖిదే (గ్రమసిసి ఆచోణ 3:3; KJV) ఆదరే అపరు ఒప్పికోండ మాగాచు దేపర జిక్కుత్తే బియుధాగిదె. ఓక్కుతెయ బలు మహత్తుద్దుగిదె (యోహ కాన 17:20-23), ఆదరే దేపలిగి విధేయరాగుచదు బలు మహత్తుద్దుగిదె (కొలాసి మత్తుయ 10:34). ⁶⁷గ్రీకు భాషాంతర పదవాద “హలిష్ట్” ఇదర అధిక్క ప్ర “శోధిను” ఎందూ ఆగిదె (నోఅడిల KJV). ఇంగ్లీషు పదవాద “శోధిను” ఎంబుదు “కెంప్టుపున్న మాధువంత ప్రజోధినుపదు” ఎంబ నంటేంపున్న నీఁడుపుదలంద, “హలిష్ట్” ఎంబ పద ఈ పజనదల్ల యోగ్యపాగిదె. “దేపరు కేట్టిటిలంద శోధినుల్లడాల్ల” [అదే గ్రీకు పద] (యాకోబు 1:13) ఎందు యాకోబును ఒప్పుకోటిప్పు హేళద్దులంద, “హలిష్ట్” ఎంబ పద ఈ పజనదల్ల యోగ్య వాగిదె. ⁶⁸యావాగ గండను తన్న కండతియన్ను “హలిష్ట్గే” ఒడ్డుబేం కేంబుదాగి యోజిసిదాగ. ఇదు ఆకున అపశ మేలే విశ్వాసబిదె ఎందల్ల, ఆదరే ఆకున ఆకేయన్ను నంబుపుదల్ల ఏందాగిదె. ⁶⁹బియన కాథమనో ఇంధ వృపకఠరింగ నూవుజిక దాబలేయి సంగతిగళాగివే ఎన్నుత్తురై (కాథమ్యాన్, 103). ఇదు కాగిదేయో ఇల్లచేం, ఈ త్రికెరణద సంగతియు నీలరపాగి కీగ నాంంజభాక్తియాగి తిజయల్పుపుదగిదె (ఆరణ్య 32:23). ⁷⁰లేఖిని ఫాస్టర్, అప్పోస్టలర కృత్యాగ మేలాన లిప్పుగెంకు. The NIV Study Bible (Grand Rapids, Mich.: Zondervan Publishing House, 1985), 1652.

⁷¹ఆకున జిరపలిజతపాద హేళ్లగురుతన్ను కేళరబుహోం. అథవా లటిధూత్కును అపరు అల్లద్దురే ఎందు హేళరబుహుడు. ఇదన్ను నంషైట్తువాగి తేగెదుకొళ్ళపుదాదరే హాబుబికేయ నంపురాణవాగలు నుమారు మూరుతాను తేగెదుకొండితు. ⁷²భాష్యకారులు నష్టురష పడెదుకొండ “ఎరడు అపాగ్ గళ” బగీగే మాతనాడుక్కిర్చు, ఇదు అపశగ్గి హ్యదయభాత ఆగఱ్చున్నాకాయాతు ఎందిద్దురై. కేగోం, అనసియ మత్తు నష్టుర ఇబ్బరు కేలవే తానుగళ అంచరదల్ల న్నుభావిక హ్యదయభాత కోందుచదు విజితచేం. ఇబ్బరు బముశిశ్శ “హ్యదయద విషలితెయంద” బిషుల్రూపబుహు, ఆదరే దేపర క్షేవాడ అల్లత్తు, ⁷³ఆకున త్రిబోధినువాగ ఇన్ను లటిధూత్కునిం నడినల్లట్టుపునాగిద్దమ. ⁷⁴ఆదే లితియ విపరగళ పజన కరల్ల కండపబుత్తపే. అనసియ మత్తు నష్టురలిగ ద్వేబీక న్నాయలిపెసింద విను సంభవిసితు ఎంబుదన్ను ఒత్తికేఱుత్తదే. ⁷⁵Richard F. Weymouth, The New Testament in Modern Speech. ⁷⁶William F. Beck, The New Testament in the Language of Today. ⁷⁷KJVయొ అప్పోస్టలర కృత్యాగ ల్ల 2:47రల్ల “నభే” ఎందిద్దు ఆదరే ఆ పజనదల్ల ఒళ్ళయి హస్తతియల్ల ఎట్టేన్ను ఎందిల్ల (అప్పోస్టలర కృత్యాగ ల్ల 2:47ర మేలాన భాశ్యపున్న నోఅడిల). అప్పోస్టలర కృత్యాగ ల్ల 5:11 వాదబిల్లద హోదల బశకేయాద పద “నభే.” ⁷⁸నుమారు ఇష్టుకొరు పదగళ బశకేయి అప్పోస్టలరకృత్యాగ ల్ల కాటిసికొళ్ళత్తపే. ⁷⁹Ek (హోరా) + kaleo (కలో). ఎట్టేన్న ఇదర మూల అధిక్క కేలవరు సచాలేసిదిద్దురే యాకెందరే, ఇదు స్టేపుగెంపనల్ల బశకేయాగుచ కారణదిందలే. ఇదర అధిక మూల బేలే ఆగిదె ఎందు నాను కీగలూ అదన్ను నంబు త్తేనె. ⁸⁰“నభు” పదగళ హణ్ణయల్ల నోఅడిల.

⁸¹ఈ పదచు ఒందు నాల అరణ్యదల్లన “నభు” [జన్మాయిలర గుంపు] నూజితపాగలు

బళకేయాగిదే (అప్పొన్తులర కృత్యగభ 7:38). ⁸²“నభో” ఎంబ హదవు మూల అధికావాద “జనరనుంపు” ఎంబయాగియా లఱయోఏగినల్చుడబటుదు. ఈ తుకరణదల్ల ఇదోందు తీస్తియు గుంహాగిదే (గమసిలి 1 కోలింథ 14:23). ⁸³తువాదియాద మలాకియాను “దేవరన్న దోజుపదు” ఎన్నుతున్న (మలాకి 3:8). ⁸⁴ఈ బిజారపు లితి ఆలనర “నిను నుట్టు హేటుప కష్టుగళన్న ముజ్లాల” ఎంబ హారదింద తేగెదుకొళ్లాగిదే. ఈ జోఎ ధనియు నదన్ కిల జిజ్ ఆఫ్ క్రైస్తనల్ Abilene, Texas, on 27 January 1985నల్ల బోంధి సలాగిదే. ⁸⁵కేల హాగగభ ద్వేషికపవాగి మరిందత్త నడెనుతుపే (కోలే, ల్యూగిక హాగగభ ముంతాపటు), ఆదరే ఇందిన హాగగభ పలిణాముగభ నావ్యయితేసిన దినదవరేగ కాబుపుదిల్. ⁸⁶నావ్యయాలయద దావేగళల్ ప్రసిద్ధవాద Lord's church in Collinsville, Oklahoma ఓక్కామాద జిలయర బిరుద్దుద దావేయు ఆగిద్దు ఎల్లులగై పలజితబిరుపుదాగిదే - ఆ జనరన్న నాను బల్లెన్. ⁸⁷ కోలింథ 5:5, 7, 9, 11, 13; 2 ధనలైఎసిక 3:6. ⁸⁸ఈ భాగపు ఒక్క హేటుపుదన్న ముందువరెనుత్తు, అప్పొన్తులర క్షేయిలంద అయ్యుత కాయీగళా మత్తు నొజకకాయీగళా నడెదవు ఎందు హేటుతుచే. కిఏగిద్దాగ యారో బ్లుగై ఆ నామధ్వయపు ఇరిల్ల. ఎ. సి. కోహి అవరు హేఆచ్చు నలయాగిదే, “అప్పొన్తులర అధికారపు ... అయ్యుత కాయీగళ బిషేలవాగి అవర క్షేగళంద ముదవాగి నడెదు అవరన్న బహువాగి బలహడిపిదపు” (A. C. Hervey, *Pulpit Commentary*, vol. 18 [Grand Rapids, Mich.: Wm. B. Eerdmans Publishing Co., 1950], 158). ⁸⁹నిజవాగియూ యిరునోలేబినల్ల నామాన్యవాగి క్షేస్తు నేలం బయిద స్తుత్పు ఇదాగిత్తు (నోఇలి అప్పొన్తులర కృత్యగభ 3:11 నపు). ⁹⁰పోదల నోటస్టే ఈ వజనగభ తడియుద్దపాగి కాబుతుపే. బాష్యకారారు “అవరో ఇగ్ల” ఎంబ హద బగేరే నష్టుకపన్న హోందిల్. ఆదరే పలిష్టోదద దృష్టికోనపు స్తుత్పువాగిదే: అనసియ మత్తు నష్టేరలిగే నంభివిసిద్దు జనరన్న దుబు లరన్యాగి మాడిదరై కొడా, అదు నామాన్యవాగి నభగై ఆదర అశేషగిశగై నశాయమాడితు.

⁹¹స్తీయు క్షేస్తురాగుపుదక్కే ఇదోందు చోదల నిదిష్టవాద నొజనేయాగిదే - ఇదిల్లింత ముంజయీ ఆనోకటు ఇష్టు ఎంబుదరల్ల నసో బిజితె ఇద. (అన్యోన్యు బోం జనచన్న బేలే యాదు సిద్ధపడిసిదు?) నాను ఇల్ల ఆగలే నొజితవాద స్తీ నదన్యయన్న హోందిదేచే (పినే ఆగల ఒళ్లియ లుదాకరణ అల్ల): నష్టేరభ. ⁹²“కూడిద్దు” ఇదు “కూడికొళ్లు” ఇదర అశ్చరసక అధికపు ఆగిదే. ఈ హద అమోలకాదల్ల, ఈ బిజారపన్న హేటుపుదాగిదే “jump on the bandwagon” “నినేబాందు జనల్లియ గజగోయిల్ల నేలుపచనాగిద్ది” ఎంబ హేటుకేగే నిష్టు తుదేలిదల్ల నిష్టుదే ఆద తబ్బలంకార భాషే ఇరబుకుదు. ⁹³ఈ శోధనెయు, నేలిబయిద్ద ప్రతియోబ్బురన్న నంధిసితు. అవరు నభియు తస్త బగేరే హేశోద కాశజయన్న వహిసుపుదన్న అవరు నోఇదువాగ ఇందిగై నక కేలవరు నభియన్న నేలలు ఉపుకరాగుపురే. ⁹⁴“లాజిదపరు” అప్పొన్తులంద దార ఉజయలు కూరంజిసిద ఇతర నభియ. “కూడికొళ్లు” క్రియాపదద అశ్చరసక అధికపు “జీలెయాగిరు” (KJV నొజినుచంతె). ఇరువిశేయు నభియ తుతియేబ్బురు “కూడిబురు” స్తుత్పచాగిదే ఎందు నంబువదర మత్తు నభియ కేలవన్న “కూడినుపుదాగిదే” ఎందు తిజయువదర మధ్యద వైత్యునిది ఎందు నాను నంబుతేనే (పజన 14). (నోఇది అప్పొన్తులర కృత్యగభ 2:47 మే అన టప్పణి). ⁹⁵బాష్యకారారు “అనసియ మత్తు నష్టేరలు నిజవాగియూ క్షేస్తురాగిద్దరే?” మత్తు “అవరు కళేదుకొందరే అధవా రచ్చినల్చుట్టరే” ఎంబుదర బగేరే అలయలు కష్టపడుత్తరే. అనసియ మత్తు నష్టేరలు నిజవాగియూ క్షేస్తురాగిద్దరు, నభియ నదన్యాగిద్దరు ఎంబుదక్కాగల యావ కారణగళ ఇల్ల ఎందు నాను తిజిదేంసే. తిస్తు నభియ పలనరదల్లన నదన్యలిగే హోరతు, నభియ నదన్యర్లదవలిగే అల్ల (1 కోలింథ 5:9-11). తియగి, అవరు హాత్తాత్తుపహట్టదక్కే యావ నాశ్చియూ ఇల్లద్దన్న నాపు నోఇదుతేవే, తదనంతరదల్ల జించనదల్ల అపలగే యావదే నిలంళ్లియు ఇల్ల ఎందు చేదభాగపు నొజినుత్తుదే. ఇదు హేంగో కథియ తుముబ అంశవల్ల మత్తు నదా ఈ తుకరణదల్ల, నాపు నకజవాగి హేటుదేనెందరే “దేవరే నావ్యయ తేలనుపను” ఎందు.